

# ಮುನ್ಮಡಿ

ಹೋಸ ಒಡಂಬಡಿಕೆಯ ಈ ಅನುವಾದ ಜನಸಾಮಾನ್ಯರ ವಯಸ್ಸರ ಶಿಕ್ಷಣ ಪಡೆದಿರುವವರ ಮತ್ತು ಮಕ್ಕಳ ವಿಶೇಷ ಅಗತ್ಯಕೆಗಳನ್ನು ಪೂರ್ಣವಾಗಿ ರಚನೆಗೊಂಡಿದೆ. ಈ ಉದ್ದೇಶದಿಂದಲೇ ಈ ಅನುವಾದ ದೀರ್ಘವಾಕ್ಯಗಳಿಂದ ಮತ್ತು ಕರಿಣ ಪದಗಳಿಂದ ಹೋರಾಗಿದೆ. ಅಲ್ಲದೆ ಹೋಸ ಒಡಂಬಡಿಕೆಯನ್ನು ಮೊಟ್ಟಮೊದಲ ಸಲ ಓದುವವರು ಸಹ ಸ್ವಷ್ಟವಾಗಿ ಅರ್ಥಮಾಡಿಕೊಳ್ಳುವಷ್ಟು ಸುಲಭ ಶೈಲಿಯಲ್ಲಿದೆ.

“ಸಮರ್ಪಕವಾಗಿ ಮೂಲವಿಷಯವನ್ನು ತಿಳಿಸುವಂಥದ್ದೇ ಸಮರ್ಪಕ ಅನುವಾದ” ಎಂಬ ಮೂಲಭೂತ ತತ್ವವೇ ಈ ಅನುವಾದಕ್ಕೆ ಮಾರ್ಗದರ್ಶನ ನೀಡಿದೆ. ಹೋಸ ಒಡಂಬಡಿಕೆ ಲೇಖಕರ ಬರಹಗಳು ಅಂದಿನ ಕಾಲದ ಜನರಿಗೆ ಹೇಗೆ ಅರ್ಥಪೂರ್ವಾಗಿತ್ತು, ಪರಿಣಾಮಕಾರಿಯಾಗಿತ್ತು ಮತ್ತು ಸ್ವೇಚ್ಛರವಾಗಿತ್ತು ಅದೇ ರೀತಿ ಈ ಭಾಷಾಂತರ ಈ ಕಾಲದ ಜನರಿಗೆ ಅರ್ಥ ಭರಿತವಾಗಿರುತ್ತಿತ್ತು, ಪರಿಣಾಮಕಾರಿಯಾಗಿರುತ್ತಿತ್ತು ಮತ್ತು ಸ್ವೇಚ್ಛವಾಗಿರುತ್ತಿತ್ತು ಎಂಬುದೇ ಈ ಅನುವಾದಕರ ಉದ್ದೇಶ. “ವಿಶ್ವಾಸಪೂರ್ವಾಣ ಅನುವಾದ” ಎಂದರೆ ನೀಂಟನ್ನು ನೋಡಿ ಪದಕ್ಕೆ ಪದವನ್ನು ಜೀರ್ಣಾಧಿಸುವುದಲ್ಲ. ವಿಶ್ವಾಸಪೂರ್ವಾಣ ಅನುವಾದ ಕೇವಲ ಮೂಲಾರ್ಥವನ್ನು ಯಾತ್ರಿ, ಒಳಗೊಂಡಿರದೆ ಸಮರ್ಪಿಸಿದ್ದಾಗಿರುತ್ತದೆ, ಆಕರ್ಷಕವಾಗಿರುತ್ತದೆ ಮತ್ತು ಸಾವಿರಾರು ಪರಿಷಾರ ಪದಗಳ ಹಿಂದೆ ಬೀರಿದಂಥ ಪ್ರಭಾವವನ್ನೇ ಬೀರುತ್ತದೆ.

ಅದ್ದರಿಂದ ಪರಿಣಾಮಕಾರಿಯಾಗಿ ತಿಳಿಸಬೇಕೆಂಬುದೇ ಈ ಅನುವಾದಕರ ಬಹು ಮುಖ್ಯ ಗುರಿಯಾಗಿದೆ. ಹೀಗಿಂದ ಮಾತ್ರಕ್ಕೆ ಅವರು “ಸಮರ್ಪಕತೆ”ಯನ್ನು ಕಡೆಗಳಿಸಿದ್ದಾರೆ ಎಂದರ್ಥವಲ್ಲ. ಪದಕ್ಕೆ ಪದವನ್ನು ನಿರ್ಣಯಿಸಿದಿಂದ ಜೀರ್ಣಾಧಿಸುವುದು “ಸಮರ್ಪಕ ಅನುವಾದವಲ್ಲ” ಎಂದು ಗ್ರಹಿಸಿಕೊಂಡಿರುವ ಆವರು ಮೂಲಾರ್ಥವನ್ನು ವಿಶ್ವಾಸಪೂರ್ವಾಣವಾಗಿ ಅಭಿವೃದ್ಧಪಡಿಸಿದ್ದಾರೆ.

ಬ್ರಿಬಲಿನ ಲೇಖಕರಿಗೆ “ಉತ್ತಮ ಅಭಿವೃದ್ಧಿ”ಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಹೋಸ ಒಡಂಬಡಿಕೆ ಲೇಖಕರಲ್ಲಿಂತೂ ಈ ಆಸಕ್ತಿ ಮತ್ತೆಯು ಹೆಚ್ಚಾಗಿ ಕಂಡುಬರುತ್ತದೆ. ಈ ಕನ್ನಡ ಹೋಸ ಒಡಂಬಡಿಕೆಯ ಅನುವಾದಕರು ಇದನ್ನೇ ಒಂದು ಮುಖ್ಯ ಮಾದರಿಯಾಗಿಟ್ಟುಕೊಂಡು ಸರಳವಾಗಿಯೂ ಸ್ವೇಚ್ಛವಾಗಿಯೂ ಅಭಿವೃದ್ಧಪಡಿಸಲು ಶ್ರಮಿಸಿದ್ದಾರೆ. ಇವರ ಭಾಷಾಶೈಲಿಯು ಅಧ್ಯೇತನಲ್ಲ ಅಡಚಣೆಯಾಗಿರದೆ, ಪವಿತ್ರ ಗ್ರಂಥಗಳ ಸತ್ಯಗಳನ್ನು ಹೋರತೆಗೆಯುವ ಕೀಲಿಕ್ಕೆಯಾಗಿದೆ.

ಈ ಅನುವಾದದಲ್ಲಿ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತೆ ಕೆಲವು ವಿಶೇಷ ಲಕ್ಷಣಗಳನ್ನು ಸೇರಿಸಲಾಗಿದೆ. ರಷ್ಟೆಕರವಾದ ಮತ್ತು ದ್ವಂದ್ವಾರ್ಥವುಳ್ಳ ಪದಗಳಿಗೆ ಸಂಕ್ಷಿಪ್ತ ಟಿಪ್ಪಣಿಗಳನ್ನು ಅಥವಾ ಸಮನಾರ್ಥಗಳನ್ನು ಆವರಣ ಬಿಹ್ನೆಗಳಲ್ಲಿ (\*) ಕೊಡಲಾಗಿದೆ. ಹೆಚ್ಚಿ ವಿವರಣೆ ಅಗತ್ಯವಿರುವ ಪದಗಳಿಗೆ ಮತ್ತು ಪದಗುಢಗಳಿಗೆ ನಡ್ಡತೆ, ಗುರುತು ಕೊಟ್ಟ ಪ್ರಚಾರಗಳ ಕೆಳಭಾಗದಲ್ಲಿ ಟಿಪ್ಪಣಿಗಳನ್ನು ಕೊಡಲಾಗಿದೆ. ಇದಲ್ಲದೆ ಉದ್ದರಿಸಲ್ಪಟ್ಟ ವಚನಗಳನ್ನು ಮತ್ತು ಸ್ವರೂಪದಲ್ಲಿ ಭಿನ್ನವಾದ ವಚನಗಳನ್ನು ಟಿಪ್ಪಣಿಗಳಲ್ಲಿ ಕೊಡಲಾಗಿದೆ.

# ಪೀಠಿಕೆ

ಬೈಬಲ್ ಎಂಬ ಗ್ರೀಕ್ ಪದಕ್ಕೆ “ಪುಸ್ತಕಗಳು” ಎಂದಧ್ರು. ‘ಬೈಬಲಿನ ಮೊದಲನೇ ಭಾಗವಾದ ಹಳೆ ಒಡಂಬಡಿಕೆಯು 39 ಪುಸ್ತಕಗಳ ಒಂದು ದೊಡ್ಡ ಸಂಗ್ರಹವಾಗಿದೆ. ಹೆಚ್ಚಿನ ಸಂಗ್ರಹವಾದ “ಕೀರ್ತನೆಗಳು” ಮೊದಲನೆಯ ಭಾಗಗೇ ನೇರಿದೆ. “ಒಡಂಬಡಿಕೆ” ಎಂದು ಭಾಷಾಂಶರಿಸಲ್ಪಟ್ಟಿರುವ ಪದವು “ಒಪ್ಪಂದು” ಅಥವಾ “ಕರಾರು” ಎಂಬ ಅರ್ಥವನ್ನು ಒಳಗೊಂಡಿದೆ. ದೇವರು ತನ್ನ ಜನರನ್ನು ಅಶೀವ ದಿಸುವುದಾಗಿ ಮಾಡಿದ ವಾಗ್ಣಿನವನ್ನು ಈ ಪದವು ಸೂಚಿಸುತ್ತದೆ. ಮೋಜಿಯ ಕಾಲದಲ್ಲಿ ದೇವರು ಯಿಹಾದ್ಯರೋತನೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೇ ಹಳೆ ಒಡಂಬಡಿಕೆ ಒಳಗೊಂಡಿದೆ. ‘ಹೊಸ ಒಡಂಬಡಿಕೆ’ ಎಂದರೆ ಬೈಬಲಿನ ಎರಡನೆ ಭಾಗ. ಹೊಸ ಒಡಂಬಡಿಕೆಯು 27 ಪುಸ್ತಕಗಳ ಒಂದು ಸಂಗ್ರಹವಾಗಿದೆ. ಹಲವಾರು ಶತಮಾನಗಳಿಂದ ಈ ಸಂಗ್ರಹಕ್ಕೆ “ಹೊಸ ಒಡಂಬಡಿಕೆ” ಎಂಬ ಹೆಸರೇ ಪ್ರಚಲಿತದಲ್ಲಿದೆ. ಯೀಸು ಕ್ರಿಸ್ತನನ್ನು ನಂಬುವ ಜನರೋತನೆ ದೇವರು ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನೇ ಹೊಸ ಒಡಂಬಡಿಕೆಯು ಒಳಗೊಂಡಿದೆ.

ದೇವರು ಯಿಹಾದಿಯರ ಜೀತೆ ವ್ಯವಹರಿಸುವಾಗ ನಡೆಸಿದ ಮಹತ್ತರ ಕಾರ್ಯಗಳನ್ನು ಹಳೆ ಒಡಂಬಡಿಕೆಯ ಬರಹಗಳು ವಿವರಿಸುತ್ತವೆ. ಮತ್ತು ಇಡೀ ಪ್ರಪಂಚಕ್ಕೆ ತನ್ನ ಅಶೀವಾದವನ್ನು ಕೊಡಲು ತನ್ನ ಉದ್ದೇಶಕ್ಕೆ ಅನುಗುಣವಾಗಿ ಆತನು ಆ ಜನರನ್ನು ಹೇಗೆ ಉಪಯೋಗಿಸಿಕೊಂಡನೆಂಬುದನ್ನು ಅವು ತೋರಿಸುತ್ತವೆ. ದೇವರು ತನ್ನ ಯೋಜನೆಗನುಗುಣವಾಗಿ ಕಳಿಂಗಿಸಲಿದ್ದ ರಕ್ಷಕನನ್ನು (ಅಥವಾ ಮೆಸ್ಸೀಯನನ್ನು) ಆ ಬರಹಗಳು ಎದುರುಸೋಡುತ್ತಿದ್ದವು. ಹೊಸ ಒಡಂಬಡಿಕೆಯ ಬರಹಗಳು ಹಳೆ ಒಡಂಬಡಿಕೆಯ ಮುಂದಿನ ಪ್ರಕರಣವಾಗಿವೆ. ಅವಗಳು ಆ “ರಕ್ಷಕೆ”ನ (ಯೀಸು ಕ್ರಿಸ್ತನ) ಆಗಮನವನ್ನು ಮತ್ತು ಇಡೀ ಮಾನವಕೋಣಿಗಾಗಿ ಆತನು ಏಕ ಬರುತ್ತಿದ್ದಾನೆಂಬುದನ್ನು ವಿವರಿಸುತ್ತವೆ. ಹೊಸ ಒಡಂಬಡಿಕೆಯನ್ನು ಅರ್ಥಮಾಡಿಕೊಳ್ಳಲು ಹಳೆ ಒಡಂಬಡಿಕೆಯು ಅಗತ್ಯ ಏಕಿಂದರೆ ಅದು ಅವಶ್ಯವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಇದಲ್ಲದೆ ಹಳೆ ಒಡಂಬಡಿಕೆಯಲ್ಲಿ ಆರಂಭಗೊಂಡ ರಕ್ಷಣೆಯ ಕಾರ್ಯವನ್ನು ಹೊಸ ಒಡಂಬಡಿಕೆಯು ಪೂರ್ಣವಾಗಿ.

## ಹಳೆ ಒಡಂಬಡಿಕೆ

ಅನೇಕ ಲೇಖಕರು ಬರೆದಿರುವ ಮೂರತ್ತೊಂಬತ್ತು ವಿವಿಧ ಪುಸ್ತಕಗಳ ಸಂಗ್ರಹವೇ ಹಳೆ ಒಡಂಬಡಿಕೆ. ಪುರಾತನ ಇಸ್ಲೇಮಿನ ಭಾಷೆಯಾದ ಹೀಖೂಲಿನಲ್ಲಿ ಅವಗಳು ಬರೆಯಲ್ಪಟ್ಟಿವೆ. ಕೆಲವು ಭಾಗಗಳು ಬಾಬಿಲೋನಿನ ಅಧಿಕೃತ ಭಾಷೆಯಾದ ಆರಮ್ಮೇಯಕೊನಲ್ಲಿ ಬರೆಯಲ್ಪಟ್ಟಿವೆ. ಅಂದರೆ ಮೊದಲನೆ ಪುಸ್ತಕ ರಚನೆಗೊಂಡ ಕಾಲಕ್ಕೂ ಕೊನೆಯು ಪುಸ್ತಕ ರಚನೆಗೊಂಡ ಕಾಲಕ್ಕೂ ಸುಮಾರು 1000 ವರ್ಷ ಅಂತರವಿದೆ. ಈ ಸಂಗ್ರಹದಲ್ಲಿ ಧರ್ಮಶಾಸ್ತ್ರ ಚರಿತ್ರೆ, ಗಾಢ, ಕಾಡು, ಕಾವ್ಯ ಮತ್ತು ಜ್ಞಾನಿಗಳ ಬೋಧನೆಗಳಿಗೆ ಸಂಬಂಧಪಟ್ಟ ಪುಸ್ತಕಗಳಿವೆ.

ಸಾಮಾನ್ಯವಾಗಿ ಹಳೆ ಒಡಂಬಡಿಕೆಯನ್ನು ಹೀಗೆ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಧರ್ಮಶಾಸ್ತ್ರ, ಪ್ರವಾದನಾ ಪುಸ್ತಕಗಳು ಮತ್ತು ಪವಿತ್ರ, ಬರಹಗಳು. ಧರ್ಮವಾಸ್ತವ ಮೋಜಿಯ ಜಡು ಪುಸ್ತಕಗಳನ್ನು ಒಳಗೊಂಡಿದೆ. ಮೊದಲನೆ ಪುಸ್ತಕ “ಅದಿಕಾಂಡ.” ನಮಗೆ ತಿಳಿದೆ ಇರುವಂತೆ ಇದು ಲೋಕ ಸೈಫಿಯ ಬಗ್ಗೆ ಪ್ರಥಮ ಸ್ತೋತ್ರ ಪುರುಷರ ಬಗ್ಗೆ ಮತ್ತು ಅವರು ದೇವರ ವಿರುದ್ಧವಾಗಿ ಮಾಡಿದ ಮೊದಲನೆ ವಾಪದ ಬಗ್ಗೆ ಮಹಾಜಳಪ್ರಭಯಿದ ಬಗ್ಗೆ ಮತ್ತು ಆ ಜಳಪಳಯದಲ್ಲಿ ದೇವರು ರಕ್ಷಿಸಿದ ಕುಟುಂಬದ ಬಗ್ಗೆ ತಿಳಿಸುತ್ತದೆ. ದೇವರು ತನ್ನ ವಿಶೇಷವಾದ ಉದ್ದೇಶವನ್ನು ನೇರವೇರಿಸುವುದಕ್ಕಾಗಿ ಅರಿಸಿಕೊಂಡ ಇಸ್ಲೇಲರ ರಾಜ್ಯವು ಆರಂಭಗೊಂಡದ್ದನ್ನು ಇದು ತಿಳಿಸುತ್ತದೆ.

## ಅಬ್ರಹಾಮನ ಚರಿತ್ರೆ

ನಂಬಿಕೆಯಲ್ಲಿ ಮಹಾ ವರ್ಕೆಯಾಗಿದ್ದ ಅಬ್ರಹಾಮನೋಂದಿಗೆ ದೇವರು ಒಪ್ಪಂದ ಮಾಡಿಕೊಂಡನು. ಅಬ್ರಹಾಮನನ್ನು ಮಹಾ ಜನಾಗಂದ ತಂದೆಯನ್ನಾಗಿ ಮಾಡುವುದಾಗಿಯೂ ಅವನಿಗೂ ಅವನ ಸಂತತಿಯವರಿಗೂ ಕಾನಾನ್ ದೇಶವನ್ನು ಕೊಡುವುದಾಗಿಯೂ ದೇವರು ಅಬ್ರಹಾಮನಿಗೆ ಆ ಒಪ್ಪಂದದಲ್ಲಿ ವಾಗ್ಣನ ಮಾಡಿದನು. ತಾನು ಆ ಒಪ್ಪಂದವನ್ನು ಒಪ್ಪಿಕೊಂಡಿರುವುದಾಗಿ ಸೂಚಿಸಲು ಅಬ್ರಹಾಮನು ಸುನ್ನತಿ ಮಾಡಿಸಿಕೊಂಡನು. ಅಂದಿನಿಂದ ದೇವರಿಗೂ ಮತ್ತು ಅತನ ಜನರಿಗೂ ಆದ ಒಪ್ಪಂದಕ್ಕೆ ಸುನ್ನತಿಯೇ ಪುರಾವೆ ಆಯಿತು. ದೇವರು ತಾನು ನೀಡಿದ ವಾಗ್ಣನಗಳನ್ನು ಹೇಗೆ ನೇರವೇರಿಸುತ್ತಾನೆ ಎಂಬುದು ಅಬ್ರಹಾಮನಿಗೆ ಗೊತ್ತಿರಲ್ಲ. ಆದರೂ ಅಬ್ರಹಾಮನು ದೇವರಲ್ಲಿ ಭರವಸೆ ಇಟ್ಟನು. ಇದು ದೇವರಿಗೆ ಒಹು ಮೆಚ್ಚಿಕೆಯಾಯಿತು.

ಮೇಸೋಪೋಟೇಮಿಯಾದಲ್ಲಿನ ಹೀಬ್ರೂಗಳ ನಡುವೆ ಅಬ್ರಹಾಮನಿಗೆ ಮನೆಯಿತ್ತು. ಆದರೆ ದೇವರು ಅಲ್ಲಿಂದ ವಾಗ್ನತ್ತೆ ದೇಶವಾದ ಕಾನಾನಿಗೆ (ಷಾಲೀಸ್ನೇನಿಗೆ) ಕರೆದೋಯನು. ವ್ಯಾಧಾಪ್ಯದಲ್ಲಿ ಅಬ್ರಹಾಮನಿಗೆ ಇನಾಕನೆಂಬ ಮಗ ಹುಟ್ಟಿದನು. ಇನಾಕನಿಗೆ ಯಾಕೋಬ್ ಎಂಬ ಮಗ ಜನಿಸಿದನು. (ಯಾಕೋಬಿನಿಗೆ “ಇಸ್ರೇಲ್” ಎಂತಲೂ ಹೆಸರಿದೆ). ಯಾಕೋಬಿನಿಗೆ ಒಟ್ಟು ಹೆನ್ನರಂಡು ಮಂದಿ ಗಂಡು ಮತ್ತೊಳು ಮತ್ತು ಒಟ್ಟು ಹೆನ್ನು ಮಗಳು ಇದ್ದರು. ಈ ಕುಟುಂಬವೇ ಇಸ್ರೇಲ್ ಜನಾಗಂಗಾಯಿತು. ಆದರೂ ಅದು ತನ್ನ ಕುಲದ ಮೂಲವನ್ನು ಮರಿಯಲ್ಲ. ಅದು ಯಾವಾಗಲೂ ತನ್ನನ್ನು ಇಸ್ರೇಲಿನ ಹನ್ನರಂಡು ಕುಲಗಳು ಎಂಬುದಾಗಿಯೇ ಸೂಚಿಸಿಕೊಳ್ಳುತ್ತಿತ್ತು. ಹೀಗೆ ಯಾಕೋಬನ ಹನ್ನರಂಡು ಮಂದಿ ಗಂಡು ಮತ್ತೊಳು ಇಸ್ರೇಲಿನ ವಂತಹಜರಂಬುದಾಗಿ ಕರೆಯಲ್ಪಟ್ಟರು. ಅವರು ಯಾರೆಂದರೆ: ರೂಬೇನ್, ಸಿಮೀಯೋನ್, ಲೇವಿ, ಯೀಹೂದ, ದಾನ್, ನಫಾತ್ಲಿ, ಗಾಥ್, ಅಶೇರ್, ಇನಾಕಾರ್, ಜೀಬುಲೋನ್, ಯೋನೇಷ್ ಮತ್ತು ಬೆನ್ಯಾಮಿನ್. ಪ್ರವಿಶರಲ್ಲಿ ಪ್ರಮುಖಾರಾದ ಮೂರವು ಯಾರೆಂದರೆ: ಅಬ್ರಹಾಮ, ಇನಾಕ ಮತ್ತು ಯಾಕೋಬ. ಇವರನ್ನು ಇಸ್ರೇಲಿನ “ಪಿತ್ರಗಳು” ಎಂದು ಕರೆಯಲಾಯಿತು.

ಅಬ್ರಹಾಮನು ಮತ್ತೊಂದು ರೀತಿಯ “ಪಿತ್ರು”ವು ರೀತಿಗ್ರಿಂದನ್ನು. ಪ್ರಾಚೀನ ಇಸ್ರೇಲಿನಲ್ಲಿ ಅನೇಕ ಸಲ ದೇವರು ಕೇಲವರನ್ನು ತನ್ನ ಪತಿನಿಧಿಗಳನ್ನಾಗಿ ಆರಿಸಿಕೊಂಡನು. ಈ ಪತಿನಿಧಿಗಳು ಅಥವಾ ಪ್ರವಾದಿಗಳು ಜನರಿಗೆ ದೇವರ ಸಂದೇಶವನ್ನು ಕೊಡುತ್ತಿದ್ದರು. ಪ್ರವಾದಿಗಳ ಮೂಲಕವಾಗಿ ದೇವರು ಇಸ್ರೇಲ್ ಜನರಿಗೆ ಎಚ್ಚರಿಕೆಗಳನ್ನು, ನಿಯಮಗಳನ್ನು, ಉಪದೇಶಗಳನ್ನು, ಹಿಂದಿನ ಅನುಭವಗಳಿಂದ ರೂಪಿಸಿದ ಪಾಠಗಳನ್ನು ಮತ್ತು ಒವಿಷ್ಟೆದಲ್ಲಿ ನಡೆಯುಬಹುದಾದ ಘಟನೆಗಳನ್ನಾಧರಿಸಿದ ಪಾಠಗಳನ್ನು ಕೊಟ್ಟಿದ್ದು. ಹೀಬ್ರೂ, ಭಾಷೆಯವನಾಗಿದ್ದ ಅಬ್ರಹಾಮನೇ ಹೊದಲನೆ ಪ್ರವಾದಿ ಎಂದು ಪರಿತ್ರಾಗಿದೆ.

## ಇಸ್ರೇಲರಿಗೆ ದಾಸ್ಯದಿಂದ ಬಿಡುಗಡೆ

ಯಾಕೋಬನ ಕುಟುಂಬವು ಬೆಳೆದು 70 ಮಂದಿ ನೇರ ವಂತಹರನ್ನು ವೆದೆದುಕೊಂಡಿತು. ಅವನ ಮತ್ತೊಳ್ಳಲ್ಲಿ ಒಬ್ಬನಾದ ಯೋನೇಷನು ಈಜೀಪ್ಟಿನಲ್ಲಿ ಉನ್ನತ ಅಧಿಕಾರಿಯಾದ. ಆಗಿನ ಕಾಲ ಕರ್ವಕರವಾಗಿದ್ದರಿಂದ ಯಾಕೋಬ ಮತ್ತು ಅವನ ಕುಟುಂಬದವರು ಈಜೀಪ್ಟಿಗೆ ಹೋದರು. ಈಜೀಪ್ಟಿನಲ್ಲಿ ಆಹಾರಪು ಯಥೀಷ್ವಾಗಿ ದೊರೆಯುತ್ತಿದ್ದ ಕಾರಣ ಜೀವನವು ಅಲ್ಲಿ ಸುಖಕರವಾಗಿತ್ತು. ಹೀಬ್ರೂ, ಭಾಷೆಯನ್ನಾಡುತ್ತಿದ್ದ ಈ ಕುಲವು ಬೆಕ್ಕೆ ಜನಾಗಂಗಾಯಿತು. ಘರೋಹನು (ಈಜೀಪ್ಟಿನ ರಾಜ) ಇವರನ್ನು ಗುಲಾಮರನ್ನಾಗಿ ಮಾಡಿಕೊಂಡನು. ಕಟ್ಟಕರೆಗೆ, ಸುಮಾರು ನಾನೂರು ವರ್ಷಗಳ ನಂತರ, ಪ್ರವಾದಿಯಾದ ಹೋಶೆಯ ಮೂಲಕ ದೇವರು ಇಸ್ರೇಲರನ್ನು ಹೇಗೆ ಈಜೀಪ್ಟಿನ ಗುಲಾಮಗಿರಿಯಂದ ಬಿಡಿಸಿ ಪಾಲ್ಸೇನಿಗೆ ಕರೆದೋಯನ್ನೆಂಬುದನ್ನು ವಿಮೋಜನಕಾಂಡ ಎಂಬ ಪ್ರಸಕ್ತು ತಿಳಿಸುತ್ತದೆ. ಬಿಡುಗಡೆಗಾಗಿ ಹೊಟ್ಟಿ ಬೆಲೆ ದೊಡ್ಡದೆ. ಆದರೆ ಅದನ್ನು ಈಜೀಪ್ಟಿನವರು ಕೊಡಬೇಕಾಯಿತು. ಕೊನೆಗೆ ಘರೋಹ ಇಸ್ರೇಲರನ್ನು ಬಿಂಗಡಿ ಮಾಡಲು ಒಪ್ಪಿಕೊಳ್ಳಲ್ಪಡಿಸ್ತಿತ್ತು ಮುಂಚೆ ಅವನೂ ಈಜೀಪ್ಟಿನ ಎಲ್ಲಾ ಕಟುಂಬಗಳವರೂ ತಮ್ಮ ಹೊಳೆಲು ಗಂಡು ಮತ್ತೊಳ್ಳನ್ನು ಕಳೆದುಕೊಳ್ಳಬೇಕಾಯಿತು. ಇಸ್ರೇಲರ ಬಿಡುಗಡೆಗಾಗಿ ಬೊಕ್ಕುಲ ಮತ್ತೊಳು ನಾಯಬೇಕಾಯಿತು. ಈ ಘಟನೆಯನ್ನು ಇಸ್ರೇಲಿನ ಜನರು ತಮ್ಮ ಆರಾಧನೆ, ಯಜ್ಞದಿಗಳಲ್ಲಿ ಸ್ತೋರಿಸಿಕೊಳ್ಳುತ್ತಿದ್ದರು.

ಸ್ವಾತಂತ್ರ್ಯ ಹೊಂದಲು ಇಸ್ರೇಲಿನ ಜನ ಸಿದ್ಧರಾಗಿದ್ದರು. ಈಜೀಪ್ಟಿನಿಂದ ತಪ್ಪಿಸಿಕೊಳ್ಳಲ್ಪಡಿಂದ ಅವರು ಉಡುಪು ಧರಿಸಿದ್ದರು. ಪ್ರತಿ ಕುಟುಂಬದವರು ಒಂದು ಕುರಿಯನ್ನು ಕೊಯ್ದು ಅದರ ಮಾಂಸವನ್ನು ಬೆಂಕಿಯಿಂದ ಬೇಯಿಸಿದರು.

ದೇವರಿಗೆ ವಿಶೇಷ ಚಿಹ್ನೆಯಾಗಿರಲೆಂದು ಅದರ ರಕ್ತವನ್ನು ತಮ್ಮ ಹೊಸ್ಟೆಲ ಮೇಲೆ ಚೆಲ್ಲಿದರು. ಹುಳಿಯಲ್ಲದ ರೊಟೀಯನ್ನು ಅವಸರದಲ್ಲಿ ತಯಾರಿಸಿ ಉಂಟ ಮಾಡಿದರು. ಅಂದು ರಾತ್ರಿ ಪ್ರಧಿನಿನ ದೂರನು ಆ ದೇಶದ ಮೇಲಿಲ್ಲಾ ಸಂಚರಿಸಿದನು. ಯಾವ ಮನೆಯ ಹೊಸ್ಟೆಲಲ್ಲಿ ಕುರಿಯ ರಕ್ತವಿರಲೀಲವೇ ಆ ಕುಟುಂಬದ ಜೊಷ್ಟು ಮಗನು ಸತ್ತುಹೋದನು. ಇಸೇಲರಿಗೆ ಬಿಡುಗಡೆ ಅಯಿತು. ಅದರೆ ಗುಲಾಮರು ಈಚೆಪ್ಪಿನಿಂದ ಹೊರಟುಹೋಗುತ್ತಿರುವಾಗ ಘರೇಂದ ತನ್ನ ಮನಸ್ಸನ್ನು ಬದಲಾಯಿಸಿದನು. ಇಸೇಲ್ ಜನರನ್ನು ಬಂಧಿಸಿ ಹಿಂದಕ್ಕೆ ಎಂದುಕೊಂಡು ಬರಲು ತನ್ನ ಸೈನ್ಯವನ್ನು ರಕ್ಷಿಸಿದನು. ಅದರೆ ದೇವರು ತನ್ನ ಜನರನ್ನು ರಕ್ಷಿಸಿದನು. ದೇವರು ಕೆಂಪು ಸಮುದ್ರವನ್ನು ಎರಡು ಭಾಗ ಮಾಡಿ ಅವರನ್ನು ಸಮುದ್ರದ ಅಂಚಿನ ದರಕ್ಕೆ ನಡೆಸಿ ಸ್ವತಂತ್ರ ರಾಜ್ಯ ಮಾಡಿದನು ಮತ್ತು ಬೆಷ್ಟೆಚ್ಚಿ ಬರುತ್ತಿದ್ದ ಈಚೆಪ್ಪಿನ ಸೈನ್ಯವನ್ನು ನಾಶಗೊಳಿಸಿದನು. ಬಳಿಕ, ಅರೇಬಿಯಾದ ಪರ್ಯಾಯ ದ್ವೀಪದ ಸಿನಾಯ್ ಮರುಭೂಮಿಯಲ್ಲಿನ ಒಂದು ಪರ್ವತದ ಬಳಿ ದೇವರು ಆ ಜನರೊಂದಿಗೆ ವಿಶೇಷವಾದ ಒಪ್ಪಂದವನ್ನು ಮಾಡಿಕೊಂಡನು.

### **ಮೋಶಿಯ ಧರ್ಮಶಾಸ್ತ್ರ**

ದೇವರು ಇಸೇಲರನ್ನು ರಕ್ಷಿಸಿದ್ದು ಮತ್ತು ಸಿನಾಯ್ ಬೆಳ್ಳಿದ್ದ ಬಳಿ ಒಪ್ಪಂದ ಮಾಡಿಕೊಂಡದ್ದು ಈ ಜನಾಂಗವನ್ನು ಇತರ ಎಲ್ಲರಿಂದ ಪ್ರತ್ಯೇಕಗೊಳಿಸಿತು. ಈ ಒಪ್ಪಂದದ ಮೂಲಕ ಇಸೇಲರು ವಾಗ್ದಾನಗಳನ್ನು ಮತ್ತು ನಿಯಮಗಳನ್ನು ಪಡೆದುಕೊಂಡರು. “ದಾಜ್ಞಿಗಳು” ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ಒಪ್ಪಂದದ ಒಂದು ಭಾಗವನ್ನು ದೇವರೇ ಸ್ವತಃ ಎರಡು ಕಲ್ಲಿನ ಫಲಕದ ಮೇಲೆ ಬರೆದು ತನ್ನ ಜನರಿಗೆ ಹೊಟ್ಟನು. ಇಸೇಲಿನ ಜನರು ಯಾವ ರೀತಿ ಬದಲಬೇಕು ಎಂದು ದೇವರು ನಿರೇಕ್ಷಿಸಿದ್ದನೋ ಆ ಮೂಲ ತತ್ವಗಳನ್ನು ಈ ಆಜ್ಞಿಗಳು ಒಳಗೊಂಡಿದ್ದವು. ಇಸೇಲಿನ ಒಬ್ಬ ಪ್ರಜೆ ತನ್ನ ದೇವರು, ಕುಟುಂಬ ಮತ್ತು ಸ್ವದೇಶದವರ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅವಾಗಳಲ್ಲಿ ಹೇಳಿದೆ.

ದೇವರು ಸಿನಾಯ್ ಪರ್ವತದ ಬಳಿ ಕೊಟ್ಟ ದಾಜ್ಞಿಗಳು ಮತ್ತು ಇನ್ನಿಳಿದ ನಿಯಮಗಳು ಮತ್ತು ಬೊಧನೆಗಳು “ಮೋಶಿಯ ಧರ್ಮಶಾಸ್ತ್ರ” ಅಥವಾ “ಧರ್ಮಶಾಸ್ತ್ರ” ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಮೌದಲ ಓದು ಪ್ರಸ್ತರಗಳಿಗೆ ಅನ್ವಯವಾಗುವಂತೆ ಅನೇಕ ಸಲ ಈ ಹೆಸರುಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಇಡೀ ಹಳೆ ಒಡಂಬಡಿಕೆಗೆ ಅನ್ವಯವಾಗುವಂತೆಯೂ ಪದೇ ಪದೇ ಬಳಸಲಾಗುತ್ತಿದೆ.

ದಾಜ್ಞಿಗಳು, ಇತರ ನಡತೆಗೆ ಸಂಬಂಧಪಟ್ಟ ಕಟ್ಟಳಿಗಳು, ಯಾಜಕರು, ಯಜ್ಞಗಳು, ಆರಾಧನೆ ಮತ್ತು ಪವಿತ್ರ, ದಿನ ಇಪ್ಪಣಿ ಬಗ್ಗೆ ಕೆಲವು ನಿಯಮಗಳನ್ನು ಮೋಶಿಯ ಧರ್ಮಶಾಸ್ತ್ರ ಬಳಗೊಂಡಿದೆ. ಈ ನಿಯಮಗಳು ಯಾಜಕರಾಂದೆ ಎಂಬ ಪ್ರಸ್ತರದಲ್ಲಿ ಕಾಣ ಬರುತ್ತೇ. ಮೋಶಿಯ ಧರ್ಮಶಾಸ್ತ್ರದ ಪ್ರಕಾರ ಎಲ್ಲಾ ಯಾಜಕರು ಮತ್ತು ಅವರ ಸಹಾಯಕರು ಲೀವಿ ಕುಲಕ್ಕೆ ಸೇರಿದವರಾಗಿದ್ದರು. ಈ ಸಹಾಯಕರನ್ನು “ಲೀವಿಯಲು” ಎಂದು ಕರೆಯುತ್ತಿದ್ದರು. ಅತ್ಯಂತ ಪ್ರಮುಖನಾದ ಯಾಜಕನನ್ನು “ಮಹಾಯಾಜಕ” ಎಂದು ಕರೆಯುತ್ತಿದ್ದರು.

ಇಸೇಲಿನ ಜನರು ದೇವರನ್ನು ಆರಾಧಿಸಲು ಹೋಗುತ್ತಿದ್ದ ಸಳಕ್ಕೆ “ದೇವದರ್ಶನ ಗುಡಾರ್” ಎಂದು ಹೆಸರಿತ್ತು. ಈ ಗುಡಾರವನ್ನು ಕಟ್ಟತಕ್ಕ ಶ್ರಮದ ಬಗ್ಗೆ ಧರ್ಮಶಾಸ್ತ್ರದಲ್ಲಿ ವಿವರಿಸಲಾಗಿದೆ. ಅವರು ಆರಾಧನೆಗಾಗಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ತಯಾರಿಸತಕ್ಕ ಶ್ರಮವನ್ನು ಸಹ ಅದು ಬಳಗೊಂಡಿದೆ. ಮುಂದೆ ಜೀರುಸಲೀಮಿನ ಸಿಯೋನ್ ಪರ್ವತದ ಮೇಲೆ ಪವಿತ್ರ, ದೇವಾಲಯವನ್ನು ಕಟ್ಟಲು ಇದು ಇಸೇಲರನ್ನು ಸಿದ್ಧಪಡಿಸಿತು. ಜನರು ಒಬ್ಬರಿಗೊಬ್ಬರಿಗೆ ಮತ್ತು ದೇವರಿಗೆ ವಿರುದ್ಧವಾಗಿ ಮಾಡುವ ವಾಪಗಳನ್ನು ಯಜ್ಞ ಮತ್ತು ಆರಾಧನೆಗಳ ನಿಯಮಗಳು ತೋರಿಸಿಕೊಟ್ಟವು. ಇದಲ್ಲದೆ ಜನರು ಒಬ್ಬರಿಗೊಬ್ಬರು ಅನ್ನೋನ್ನವಾಗಿರಲು ಮತ್ತು ದೇವರೊಂದಿಗೆ ಅನ್ನೋನ್ನವಾಗಿರಲು ಅಗ್ತ್ಯವಾದ ಮಾರ್ಗವನ್ನು ಸಹ ತೋರಿಸಿಕೊಟ್ಟವು. ಇಡೀ ಮಾನವಕೋಣಿಗಾಗಿ ದೇವರು ಕೊಡಲು ಸಿದ್ಧಪಡಿಸುತ್ತಿದ್ದ ಯಜ್ಞವೊಂದನ್ನು ಜೆನ್ನಾಗಿ ಅರಿತುಕೊಳ್ಳಲು ಈ ಯಜ್ಞಗಳು ಅನುವ ಮಾಡಿಕೊಟ್ಟವು.

ಅನೇಕ ಪವಿತ್ರ ದಿನಗಳನ್ನು ಅಥವಾ ಹಬ್ಬಗಳನ್ನು ಆಚರಿಸಲು ಆಗ್ತ್ಯವಾದ ನಿಯಮಗಳನ್ನು ಧರ್ಮಶಾಸ್ತ್ರ ಬಳಗೊಂಡಿದೆ. ಪ್ರತಿಯೊಂದು ಹಬ್ಬ ತನ್ನದೇ ಆದ ವಿಶೇಷ ಅರ್ಥವನ್ನು ಹೊಂದಿದೆ. ಕೆಲವು ಹಬ್ಬಗಳು ಪರ್ವತ ವಿಶೇಷ ಕಾಲಗಳನ್ನು ಆಚರಿಸುವ ಸಂಭ್ರಮದ ದಿನಗಳಾಗಿದ್ದವು. ಅವು ಯಾವುವೇಂದರೆ : ಪ್ರಧಮ ಘಳದ ಸುಗ್ರಿಹಬ್ಬಗಳು, ಪರಂಭಕತ್ತಮ

ಹಬ್ಬ ಮತ್ತು ಪರಿಣಾಲೆಗಳ ಹಬ್ಬ, ದೇವರು ತನ್ನ ಜನರಿಗಾಗಿ ಮಾಡಿದ ಅದ್ಯತಕಾರ್ಯಗಳ ನೇನಿಹಿಗಾಗಿ ಕೆಲವು ಹಬ್ಬಗಳನ್ನು ಆಚರಿಸಲಾಗುತ್ತಿತ್ತು. ಪಸ್ತಾಹಬ್ಬಪು ಅಂಥ ಹಬ್ಬಗಳಲ್ಲಿ ಒಂದಾಗಿತ್ತು. ಪ್ರತಿಯೊಂದು ಕುಟುಂಬವು ತನು ಈಚಿಪ್ಪಿನಿಂದ ತಪ್ಪಿಸಿಕೊಂಡ ಫುಟನೆಯನ್ನು ಪುನಃ ನೆನಪುಮಾಡಿಕೊಳ್ಳುತ್ತಿತ್ತು. ಜನರು ದೇವರ ಸ್ತುತಿಗೀತೆಗಳನ್ನು ಹಾಡುತ್ತಿದ್ದರು. ಒಂದು ಕುರಿಪುರಿಯನ್ನು ಕೊಯ್ದು ಅಡಿಗಿ ತಯಾರು ಮಾಡುತ್ತಿದ್ದರು. ನೋವು ಮತ್ತು ದುಃಖದ ಭಾಳಿನಿಂದ ತಮ್ಮನ್ನು ಕಾವಾಡಲು ದೇವರು ಮಾಡಿದ ಕಾರ್ಯಗಳನ್ನು ದೂರ್ಕಾರಸದ ಪ್ರತಿ ಲೋಟವೂ ಉಂಟದ ಪ್ರತಿಯೊಂದು ಮತ್ತು ಜನಗಳಿಗೆ ನೆನಪು ತಂದುಕೊಡುತ್ತಿದ್ದವು. ಇತರ ಹಬ್ಬಗಳು ಬಹಳ ಗಂಭೀರವಾದ ಹಬ್ಬಗಳಿಗಿರ್ದವು. ಪ್ರತಿ ವರ್ಷ ಜನರು ತಾವು ಇತರರಿಗೆ ಮತ್ತು ದೇವರಿಗೆ ವಿರುದ್ಧವಾಗಿ ಮಾಡಿದ ಕೆಳಕಾರ್ಯಗಳನ್ನು ದೋಷಪರಿಹಾರಕ ದಿನದಂದು ಜ್ಞಾನಿಸಿಕೊಳ್ಳಬೇಕಾಗಿತ್ತು. ಅದು ದುಃಖದ ದಿನವಾದ್ದರಿಂದ ಜನರು ಉಂಟ ಮಾಡುತ್ತಿರಲ್ಲ. ಅಂದು ಅವರ ವಾಪಗಳನ್ನು ಮುಚ್ಚಲು ಅಥವಾ ಪೂರ್ಯತ್ವತ್ತ ನೀಡಲು ಮಹಾಯಾಜಕನು ವಿಶೇಷವಾದ ಯಜ್ಞಗಳನ್ನು ಅರ್ಪಿಸುತ್ತಿದನು.

ದೇವರ ಮತ್ತು ಇಸ್ಲೇಮರ ನಡುವೆ ಅದ ಒಪ್ಪಂದವು ಹಳೆ ಒಡಂಬಿಡಿಕೆಯ ಲೇಖಕರಿಗೆ ಬಹಳ ಮುಖ್ಯವಾದ ವಿಷಯವಾಗಿತ್ತು. ಇಸ್ಲೇಮ ರಾಷ್ಟ್ರವು ಮತ್ತು ಇಸ್ಲೇಮಿನ ಪ್ರತಿಯೊಬ್ಬ ಪ್ರಚಿನೀಯ ದೇವರೊಂದಿಗೆ ಮಾಡಿಕೊಂಡಿದ್ದ ವಿಶೇಷ ಒಪ್ಪಂದವನ್ನೇ ಒಹುಮಟ್ಟಿಗೆ ಪ್ರವಾದಿಗಳ ಎಲ್ಲಾ ಪ್ರಸ್ತಕರಗಳು ಮತ್ತು ಪವಿತ್ರ ಬರಹಗಳು ಆಧರಿಸಿವೆ. ಅವರು ಅದನ್ನು “ಪ್ರಭುವಿನೊಂದಿಗೆ ಒಪ್ಪಂದ” ಎಂತಲೂ, ಅಥವಾ ಸರಳವಾಗಿ “ಒಪ್ಪಂದ” ಎಂತಲೂ ಕರೆದರು. ಅವರ ಜರಿತ್ತೇ ಪ್ರಸ್ತಕರಗಳು ಘಟನೆಗಳನ್ನು ಒಪ್ಪಂದದ ಬಳಿಕನಲ್ಲಿ ಅರ್ಥಸ್ತಪತ್ತಿವೇ. ಒಬ್ಬ ವ್ಯಕ್ತಿಯೇ ಆಗಲೀ ಅಥವಾ ರಾಷ್ಟ್ರವೇ ಆಗಲಿ ದೇವರಿಗೆ ಮತ್ತು ಒಪ್ಪಂದಕ್ಕೆ ವಿಧೀಯರಾಗಿದ್ದಾಗ ಮಾತ್ರ ಅವರಿಗೆ ದೇವರಿಂದ ಆಶೀರ್ವಾದ ದೊರೆಯಿತು. ಜನರು ಒಪ್ಪಂದವನ್ನು ಉಲ್ಲಂಘಿಸಿದಾಗ ಅವರು ದೇವರಿಂದ ಶಿಕ್ಷೆ ಹೊಂದಬೇಕಾಗಿತ್ತು. ಜನರು ತನ್ನೂಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ನೆನ್ನಪು ಮಾಡುವುದಕ್ಕಾಗಿ ದೇವರು ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ದೇವರು ತನ್ನ ವಿಧೀಯರಾಗಿದ್ದ ಜನರಿಗೂ ನೇರ ಮಾಡಿದ ಅದ್ಯತಾಯಾಗಳನ್ನು ಇಸ್ಲೇಮಿನ ಕವಿಗಳು ಹಾಡಿದರು ಮತ್ತು ದೇವರಿಗೆ ಅವಿಧೀಯರಾಗಿದ್ದವರಿಗೆ ಉಂಟಾದ ನೋರು ಮತ್ತು ಶಿಕ್ಷೆಗಳನ್ನು ನೆನ್ನಿಸೊಂಡು ಗೊಳಾಡಿದರು. ಈ ಲೇಖಕರ ತಪ್ಪು-ಒಪ್ಪುಗಳ ಪರಿಕಲ್ಪನೆಯು ಒಪ್ಪಂದದ ಕುರಿತಾದ ಉಪದೇಶವನ್ನು ಆಧರಿಸಿತ್ತು. ಮುಗ್ಗ ಜನರು ಕಷ್ಟಕೊಳ್ಳಬಾಗಾದ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಲು ಕವಿಗಳು ಶ್ರಮಿಸಿದರು.

ಇಸ್ತೀಲ್ ಸಾಮಾಜಿಕ

ಪ್ರತಾನ ಜೀವೇಲಿನ ಜರಿತೆಯ ಕರ್ಕಾ ಕಾರದಲ್ಲಿ ಎನ್ನಬಹುದು. ಹೇಗಂದರೆ, ಜನರು ದೇವರನ್ನು ತಿರಸ್ಯಾರಿಸುತ್ತಾರೆ, ದೇವರು ಜನರನ್ನು ರಷ್ಟಿಸುತ್ತಾನೆ, ಜನರು ದೇವರ ಕಡೆಗೆ ಮತ್ತೆ ತಿರಿಗಿಕೊಳ್ಳುತ್ತಾರೆ, ಆ ಬಳಿಕ ಜನರು ಮತ್ತೆ ದೇವರನ್ನು ತಿರಸ್ಯಾರಿಸುತ್ತಾರೆ. ಜನರು ದೇವರ ಒಷ್ಟಂದವನ್ನು ಒಪ್ಪಿಕೊಂಡ ಕೂಡಲೇ ಈ ಜರ್ಕಾ ಕಾರದ ಜರಿತೆಯ ಅರಂಭವಾಯಿಲು ಮತ್ತು ಅದು ಪದೇ ಪದೇ ವುನರಾವೀಫ್ ಯಾಯಿಲು. ದೇವರನ್ನು ಅನುಸರಿಸುವುದಾಗಿ ಜನರು ಸಿನಾಯ್ ಪರ್ವತದ ಬಳಿ ಒಪ್ಪಿಕೊಂಡರು. ಆದರೆ ಆ ಬಳಿಕ ಅವರು ದಂಗಿ ಎದ್ದರು. ಈ ಕಾರಣದಿಂದಾಗಿ ಅವರು ಅರಣ್ಯದಲ್ಲಿ 40 ವರ್ಷ ಅಲೆಯಬೇಕಾಯಿಲು. ಕಟ್ಟಕಡೆಗೆ, ಮೋಜಿಗೆ ಸಹಾಯಕನಾಗಿದ್ದ ಯೆಹೋಶುವನು ಜನರನ್ನು ವಾಗ್ದೈ ದೇಶಕ್ಕೆ ನಡೆಸಿದನು. ಅನೇಕ ಅರಸರುಗಳನ್ನು ಸೋಲಿಸಿ ಕಾನಾನ್ ದೇಶವನ್ನು ವಶಪಡಿಸಿಕೊಳ್ಳಾಯಿಲು. ಯೆಹೋಶುವನು ಕಾನಾನ್ ದೇಶವನ್ನು ಇಸ್ರೇಲರಿಗೆ ಹಂಚಿಕೊಟ್ಟನು. ಇದಾದ ನಂತರ “ನ್ಯಾಯಾ ಧೀಶರು” ಎನಿಸಿಕೊಂಡಿದ್ದ ಸ್ಥಳೀಯ ನಾಯಕರೇ ಕೇಲವು ಶತಮಾನಗಳವರೆಗೆ ರಾಜ್ಯಭಾರ ಮಾಡಿದರು.

କାଳରେ, ମେଇଣ, ଜନରୁ ବ୍ୟବ୍ରା ରାଜନୟରୁ ଅପେକ୍ଷିତିରୁ. ସୌଲନ ଅପର ମୋଦଲନ ରାଜନାଦନ. ସୌଲନ ଦେଵରିଗେ ବିଧୀୟନାଗଲିଲ. ଆଦିରୀଠ ଦେଵରୁ କୁରୁବନାଗିଦ୍ୱୟ “ଦାବୀଏଦ” ନେଂବ ବାଲକନୟ ହେବନ ରାଜନୟାଗି ଅପିକ୍ଷିତାଙ୍କରନ. ପ୍ରବାଦିଯାଦ ସମ୍ମଵେଳନ ଅପର ତେଲିଗେ ଏକ୍ଷେଣ୍ଟ ଯନ୍ମୁ ହକ୍କେ ଅପନୟନ୍ତି ଜୀବେଲ୍ର ରାଜନୟାଗି ଅଭିଷେଳିତିରୁ. ଜୀନ୍ମ ମୁମ୍ବିନ ଜୀବେଲ୍ର ରାଜରୁ ଗଢିଲ୍ଲ ଯେହାକୁ କୁଲଶ୍ରେଷ୍ଠ ସେଇଦ ଦାବୀଏଦନ ସଂତ୍ତିଯପରାଗିରୁତ୍ତା ରେଂଦୁ ଦେଵରୁ ଦାବୀଦିନିଗେ ବାଗ୍ରାନ ମାଛିଦନ. ଦାବୀଦନ ଜିରୁନେଲେମା ପଚାଶ୍ଚିନ୍ଦନ କେବଳ ଅଧିନ୍ୟ ରାଜଧାନୀଯନ୍ତ୍ରିତୀଯ ମୁଂଦ ଦେବାଲଯବନ୍ତି କେଷିଲୁ ଯୋଗ୍ରୀତା

ಸ್ವಾರ್ಥವನ್ನಾಗಿಯೂ ಮಾಡಿದನು. ದೇವಾಲಯದಲ್ಲಿ ಆರಾಧನೆ ನಡೆಸಲು ಅವನು ಯಾಜಕರನ್ನು, ಪ್ರವಾದಿಗಳನ್ನು, ಗೀತೆ ರಚನಕಾರರನ್ನು ವಾದ್ಯಗಾರರನ್ನು ಮತ್ತು ಗಾಯಕರನ್ನು ವ್ಯವಸ್ಥೆ ಮಾಡಿದನು. ಅಲ್ಲದೆ ಸ್ವೇಶಿತ್ವ ತಾನೇ ಅನೇಕ ಹಾಡುಗಳನ್ನು (ಅಥವಾ ಕೀರ್ತನೆಗಳನ್ನು) ರಚಿಸಿದನು. ಆದರೂ ದೇವರು ತನ್ನ ಆಲಯವನ್ನು ಕಟ್ಟಲು ಅವನಿಗೆ ಅನುಮತಿ ನೀಡಲಿಲ್ಲ.

ದಾವೀದನು ವ್ಯಧನಾಗಿ ಸಾಯುವ ಗಳಿಗೆಯಲ್ಲಿದ್ದಾಗ ತನ್ನ ಮಗನಾದ ಸೋಲೊಮೋನನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದನು. ದೇವರನ್ನು ಯಾವಾಗಲೂ ಅನುಸರಿಸುತ್ತಾ ಒಪ್ಪಂದಕ್ಕೆ ವಿಧೀಯನಾಗಿರಬೇಕೆಂದು ದಾವೀದನು ತನ್ನ ಮಗನಿಗೆ ಎಚ್ಚರಿಕೆ ನೀಡಿದನು. ರಾಜನಾದ ಸೋಲೊಮೋನನು ದೇವಾಲಯವನ್ನು ಕಟ್ಟಿದನು. ಅಲ್ಲದೆ ರಾಜ್ಯವನ್ನು ವಿಸ್ತರಿಸಿದನು. ಈ ಕಾಲದಲ್ಲಿ ಇಸ್ರೇಲ್ ತನ್ನ ವೇಷಪದ ಶಿಖರವನ್ನು ತಲುಪಿತ್ತು. ಸೋಲೊಮೋನನು ಪ್ರಸಿದ್ಧನಾದನು. ಇಸ್ರೇಲ್ ಬಲಿಪೂರ್ವಾಯಿತು.

### **ಯೋಹಾದ ಮತ್ತು ಇಸ್ರೇಲ್ - ವಿಭಜನೆಗೊಂಡ ಸಾಮಾಜಿಕ**

ಸೋಲೊಮೋನನು ತೀರಿಕೊಂಡ ಮೇಲೆ ದೇಶದಲ್ಲಿ ಬಳಿಗಳಗಳು ತಲೆದೊರಿ ದೇಶಪು ವಿಭಜನೆಯಾಯಿತು. ಉತ್ತರದ ಹತ್ತು ಕುಲಗಳವರು ತಮ್ಮನ್ನು “ಇಸ್ರೇಲ್” ಎಂದು ಕರೆದುಕೊಂಡರು. ದಕ್ಷಿಣದ ಕುಲಗಳವರು ತಮ್ಮನ್ನು “ಯೋಹಾದ” ಎಂದು ಕರೆದುಕೊಂಡರು. (ಇಂದಿನ “ಯೋಹಾದ್ಯರು” ಎಂಬ ವದವ ಈ ಹೆಸರಿನಿಂದಲೇ ಬಂದಿದೆ.) ಯೋಹಾದವು ಒಪ್ಪಂದವನ್ನು ನಿರ್ವೈಯಿಂದ ವಾಲಿಸಿತು. ಬಾಬಿಲೋನಿನವರು ಹೊನೆಗೆ ಯೋಹಾದವನ್ನು ಗೆದ್ದು ಅಲ್ಲಿಯ ಜನರನ್ನು ಸೇರಿಬಯುವವರೇ ದಾವೀದನ ಸಂತತಿಯವರೇ (ರಾಜರ ಕುಟುಂಬವರೇ) ಜೆರುಸಲೇಮಿನಲ್ಲಿ ರಾಜ್ಯಭಾರ ಮಾಡುತ್ತಿದ್ದರು.

ಉತ್ತರ ಸಾಮಾಜಿಕದಲ್ಲಿ (ಇಸ್ರೇಲಿನಲ್ಲಿ) ಹಲವಾರು ರಾಜ್ಯಗಳು ಬಂದು ಹೂರಂಟಹೋದವು ಏಕೆಂದರೆ ಜನರು ಒಪ್ಪಂದಕ್ಕೆ ನಿರ್ವೈಯಿಂದಿರಲಿಲ್ಲ. ವಿವಿಧ ಕಾಲಗಳಲ್ಲಿ ಇಸ್ರೇಲ್ ರಾಜರುಗಳು ಹಲವಾರು ರಾಜಧಾನಿಗಳನ್ನು ಹೊಂದಿದ್ದರು. ಅಪ್ರಗತಲ್ಲಿ ಹೊನೆಯದು ಸಮಾಯ್. ಜನರ ಮೇಲೆ ತಮ್ಮ ಹೀಡಿತವನ್ನು ಬಲಗೊಳಿಸಲು ಇಸ್ರೇಲ್ ರಾಜರುಗಳು ದೇವರನ್ನು ಆರಾಧಿಸತಕ್ಕ ರೀತಿಯನ್ನು ಬದಲಾಯಿಸಿದರು. ಅವರು ಹೊಸ ಯಾಜಕರನ್ನು ಅರಿಸಿಕೊಂಡರು. ಅಲ್ಲದೆ ಎರಡು ಹೊಸ ದೇವಾಲಯಗಳನ್ನು ಕಟ್ಟಿಸಿದರು. ಅಪ್ರಗತಲ್ಲಿ ಬಂದು ದಾನಾನ (ಇಸ್ರೇಲಿನ ಉತ್ತರ ಗಡಿಯಲ್ಲಿ) ಬಳಿಯಲ್ಲಿಯೂ ಮತ್ತೊಂದು ಬೇತೇಲಿನ (ಇಸ್ರೇಲ್ ಮತ್ತು ಯೋಹಾದಗಳ ಗಡಿಯಲ್ಲಿ) ಬಳಿಯಲ್ಲಿಯೂ ಇದ್ದವು. ಇಸ್ರೇಲ್ ಯೋಹಾದಗಳ ನಡುವೆ ಅನೇಕ ಯಿದ್ದಗಳಾದವು. ಈ ಬಳಿಗಳ ಮತ್ತು ಸಂಕಷ್ಟಗಳ ಸಮಯದಲ್ಲಿ ದೇವರು ಯೋಹಾದ ಮತ್ತು ಇಸ್ರೇಲಿಗೆ ಅನೇಕ ಪ್ರವಾದಿಗಳನ್ನು ಕಳುಹಿಸಿದನು. ಕೆಲವು ಪ್ರವಾದಿಗಳು ಯಾಜಕರಾಗಿದ್ದರು, ಇನ್ನಿತರರು ರೈತರಾಗಿದ್ದರು. ಕೆಲವು ಪ್ರವಾದಿಗಳು ರಾಜರಿಗೆ ಸಲಕೆಗಾರಾಗಿದ್ದರು, ಇತರರು ಸರಳ ಜೀವನವನ್ನು ನಡೆಸುತ್ತಿದ್ದರು. ಕೆಲವು ಪ್ರವಾದಿಗಳು ತಮ್ಮ ಉಪದೇಶಗಳನ್ನು ಅಥವಾ ಪ್ರವಾದಿಗಳನ್ನು ಬರೆದಿಟ್ಟರು, ಆದರೆ ಅನೇಕರು ಬರೆದಿಕಲಿಲ್ಲ. ಒಟ್ಟಿನಲ್ಲಿ, ಪ್ರವಾದಿಗಳಿಲ್ಲರು ನ್ಯಾಯ, ನೀತಿ ಮತ್ತು ಸಹಾಯಕ್ಕೆ ದೇವರೇ ಆಶ್ರಯ ಎಂಬ ವಿಷಯಗಳ ಮೇಲೆ ಬೋಧಿಸಿದರು.

ದೇವರ ಕಡೆಗೆ ಮತ್ತೆ ತಿರುಗಿಕೊಳ್ಳಿದ್ದರೆ, ಜನರು ಸೋಲನ್ನು ಅನುಭವಿಸಿ ಜದರಿಹೋಗುವರೆಂದು ಅನೇಕ ಪ್ರವಾದಿಗಳು ಮನ್ನೆಚ್ಚಿರೆ ಕೊಟ್ಟರು. ಈ ಪ್ರವಾದಿಗಳಲ್ಲಿ ಹಲವರು ಭವಿಷ್ಯದ ವೈಭವಗಳ ಬಗ್ಗೆ ಮತ್ತು ಮುಂಬರುವ ಶೀಕೆಗಳ ಬಗ್ಗೆ ದಶನಗಳನ್ನು ಕಂಡರು. ಹೊಸ ರಾಜನು ಬಂದು ರಾಜ್ಯವಾಳುವ ಕಾಲವನ್ನು ಅವರಲ್ಲಿ ಅನೇಕರು ಎದುರುನೋಡುತ್ತಿದ್ದರು. ಜನರನ್ನು ಸುವಣಣಯುಗಡತ್ತ ಹೊಂಡೊಯ್ಯುವ ಈ ಹೊಸ ರಾಜನು ದಾವೀದನ ವಂಶದಿಂದಲೇ ಬರುತ್ತಾನೆಂದು ಕೆಲವರು ಗ್ರಹಿಸಿಕೊಂಡರು. ಈ ಹೊಸ ರಾಜನು ನಿತ್ಯಸಾಮಾಜಿಕವನ್ನು ಸದಾಕಾಲ ಆಳುತ್ತಾನೆಂದು ಕೆಲವರು ಪ್ರವಾದಿಸಿದರು. ಈ ಹೊಸ ರಾಜನು ತನ್ನ ಜನರನ್ನು ದೇವರ ಬಳಿಗೆ ನಡೆಸಲು ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಾನೆ ಎಂದು ಇತರರು ಪ್ರವಾದಿಸಿದರು. ಆದರೆ ಈ ಹೊಸ ರಾಜನು ಹೊಸ ಯುಗವನ್ನು ತರಲು ದೇವರಿಂದ ಅಭಿಷೇಕತನಾದ ಮೇಸ್ಟೀಯನೆಂದು ಅವರೆಲ್ಲರು ಉಪದೇಶಿಸಿದರು.

## ಇಸ್ತೇಲ್ ಮತ್ತು ಯೆಹೂದಗಳ ಸರ್ವನಾಶ

ಇಸ್ತೇಲ್‌ನಿನ ಜನರು ದೇವರ ಎಷ್ಟಿರೆಗಳಿಗೆ ಗಮನಗೊಡಲಿಲ್ಲ. ಆದ್ದರಿಂದ ಕ್ರಿ. ಪ್ರಾ. 722-721 ರಲ್ಲಿ ಸಮಾಯ್‌ವು ದಂಡಕ್ಕಿ ಬಂದ ಅಸ್ತೀರಿಯನ್ನರ ವಶವಾಯಿತು. ಅಸ್ತೀರಿಯನ್ನರ ಇಸ್ತೇಲ್ ಜನರನ್ನು ಅವರ ಮನೆಗಳಿಂದ ಹಿಡಿದಿಳಿದು ತಮ್ಮ ಸಾಮಾಜಿಕ್ಕೆ ಸೆರಹೊಯ್ದ ದೇಶದಲ್ಲಿಲ್ಲ ಚದರಿಸಿಬಿಟ್ಟರು. ಹೀಗೆ ಇಸ್ತೇಲಿನವರು ಯೆಹೂದದ ತಮ್ಮ ಸಹೋದರ ಸಹೋದರಿಯರಿಗೆ ಶಾಶ್ವತವಾಗಿ ಇಲ್ಲವಾದರು. ಅಲ್ಲದೆ ಅಸ್ತೀರಿಯನ್ನರು ಪರಕೀಯರನ್ನು ತಂದು ಇಸ್ತೇಲ್ ದೇಶದಲ್ಲಿ ನೆಲೆಗೊಳಿಸಿದರು. ಇವರಿಗೆ ಯೆಹೂದ ಮತ್ತು ಇಸ್ತೇಲ್‌ಗಳ ಧಾರ್ಮಿಕ ಸಂಗತಿಗಳನ್ನು ಕಲಿಸಲಾಯಿತು. ಅಗ ಅವರಲ್ಲಿ ಅನೇಕರು ಒಪ್ಪಂದವನ್ನು ನಿಷ್ಟೇಯಿಂದ ಅನುಸರಿಸಲು ಪ್ರಯತ್ನಿಸಿದರು. ಈ ಜನರಿಗೆ ಸಮಾಯ್‌ದವರೆಂದು ಹೆಸರಾಯಿತು. ಅಸ್ತೀರಿಯನ್ನರು ಯೆಹೂದದ ಮೇಲೆಯೂ ಆಕ್ರಮಣ ಮಾಡಿದರು. ಅನೇಕ ಪಷ್ಟಳಿಗಳು ಅವರಿಗೆ ವಶವಾದವು. ಆದರೂ ದೇವರು ಜಿರುಸಲೇಮನ್ನು ರಕ್ಷಿಸಿದನು. ಸೋಇಲುಹೋದ ಅಸ್ತೀರಿಯಾದ ರಾಜನು ಸ್ವೇಚ್ಛೆ ಹಿಂತಿರುಗಿದನು, ಮತ್ತು ಅಲ್ಲಿ ತನ್ನ ಇಬ್ಬರು ಗಂಡು ಮಕ್ಕಳಿಂದಲೇ ಕೊಲೆಯಾದನು. ಹೀಗೆ ಯೆಹೂದವು ರಕ್ಷಿಸಲ್ಪಟ್ಟಿತು.

ಸ್ವಲ್ಪ ಸಮಯದವರಿಗೆ ಯೆಹೂದದ ಜನರು ಮಾವಾಟ ಟಾದರು. ಅವರು ಸ್ವಲ್ಪಕಾಲ ದೇವರಿಗೆ ವಿಧೇಯರಾಗಿದ್ದರು. ಆದರೆ ಕೊನೆಗೆ ಅವರು ಸಹ ಸೋಇಲುಹೋದರು ಮತ್ತು ಚದರಿಹೋದರು. ಬಾಬಿಲೋನ್‌ನ ದೇಶವು ಬಿಳಿಪ್ಪಾಗಿ ಯೆಹೂದದ ಮೇಲೆ ಆಕ್ರಮಣ ಮಾಡಿತು. ಪ್ರಾರಂಭದಲ್ಲಿ ಅವರು ಕೆಲವೇ ಪ್ರಮುಖರನ್ನು ಸೆರೆಯಾಳುಗಳನ್ನಾಗಿ ಒಯ್ದರು. ಆದರೆ ಕೆಲವು ವರ್ಷಗಳ ನಂತರ ಅಂದರೆ ಕ್ರಿ. ಪ್ರಾ. 516-515 ರಲ್ಲಿ ಅವರು ಜಿರುಸಲೇಮಿನ ದೇವಾಲಯವನ್ನು ನಾಶಮಾಡಲು ಮತ್ತೆ ಬಂದರು. ಕೆಲವರು ತಪ್ಪಿಸಿಕೊಂಡು ಈಚ್ಚಿಪ್ಪಿಗೆ ಪೆಲಾಯಿನ ಮಾಡಿದರು. ಆದರೆ ಬಹುವಾಲು ಜನರನ್ನು ಬಾಬಿಲೋನಿಗೆ ಸೆರಿಬಯಲಾಯಿತು. ಬಳಿಕ ದೇವರು ತನ್ನ ಪ್ರವಾದಿಗಳನ್ನು ಮತ್ತೆ ಜನರ ಬಳಿಗೆ ಕಳುಹಿಸಿದನು. ಜನರು ಅವರ ಮಾತಿಗೆ ಕಿವಿಗೊಡಲಾರಂಭಿಸಿದರು. ದೇವಾಲಯ ಮತ್ತು ಜಿರುಸಲೇಮ್‌ಗಳ ನಾಶ, ಅಲ್ಲದೆ ಬಾಬಿಲೋನಿನಲ್ಲಿ ಸೆರೆವಾಸ ಜನರಲ್ಲಿ ನಿಜವಾದ ಪರಿಹಾಸ ನೆಯನ್ನು ತಂದಿತು. ಹೊಸ ರಾಜನ ಮತ್ತು ಒಪ್ಪಂದದ ಕುರಿತಾಗಿ ಪ್ರವಾದಿಗಳು ಹೆಚ್ಚಿಕ್ಕಾಗಿ ಬೋಧಿಸಿದರು. ಪ್ರವಾದಿಗಳಲ್ಲಿ ಒಬ್ಬನಾದ ಯೆರೆಮೀಯನು ಹೊಸ ಒಪ್ಪಂದದ ಕುರಿತಾಗಿಯೂ ಬೋಧಿಸಿದನು. ಈ ಹೊಸ ಒಪ್ಪಂದವು ಕಲ್ಲಿನ ಘಲಕಗಳ ಮೇಲೆ ಲಿವಿಟೆಗೊಳ್ಳುತ್ತದೆ.

## ಯೆಹೂದಿಗಳು ವಾಲೆಸ್ಟೇನಿಗೆ ಮರಳಿದರು

ಈ ನಡುವೆ, ಸ್ಥರಸ್ನು ಮೆಡೋ-ಪರ್ಸಿಯನ್ನರ ಸಾಮಾಜಿಕ್ಕದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಬಾಬಿಲೋನ್‌ನನ್ನು ಗೆದ್ದುಕೊಂಡೆನು. ತಮ್ಮ ಸ್ವದೇಶಗಳಿಗೆ ಹಿಂತಿರುಗಳು ಸ್ಥರಸ್ನು ಜನರಿಗೆ ಅನುಮತಿ ನೀಡಿದನು. ಆದ್ದರಿಂದ 20 ವರ್ಷ ಸೆರೆವಾಸದ ನಂತರ ಯೆಹೂದದ ಅನೇಕ ಜನರು ತಮ್ಮ ಮನೆಗಳಿಗೆ ಹಿಂತಿರುಗಿದರು. ಜನರು ತಮ್ಮ ರಾಷ್ಟ್ರವನ್ನು ಮತ್ತೆ ಕಟ್ಟಲು ಪ್ರಯತ್ನಿಸಿದರೂ ಯೆಹೂದವು ಜಿಕ್ಕಾಗಿ ಬಲಹಿಂನಾಗಿಯೇ ಉಳಿಯಿತು. ಸೋಲೋಮೋನನು ಕಟ್ಟಿದ ದೇವಾಲಯದವ್ಯು ಸುಂದರವಾದ ದೇವಾಲಯವನ್ನು ಕಟ್ಟಲು ಸಾಧ್ಯವಿರಿದಿದ್ದರೂ ಜನರು ಒಂದು ದೇವಾಲಯವನ್ನು ಕಟ್ಟಿದರು. ಅನೇಕ ಜನರು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡು ಧರ್ಮಶಾಸ್ತ್ರವನ್ನು ಪ್ರವಾದಿಗಳ ಬರಹಗಳನ್ನು ಮತ್ತು ಇತರ ವಿಶ್ವಿತ ಬರಹಗಳನ್ನು ಅಧ್ಯಯನ ಮಾಡಿಕೊಂಡಿದ್ದರು. ಅನೇಕ ಜನರು ಲಿಪಿಕಾರಾದರಾದರು (ವಿಶಿಷ್ಟ ವಿದ್ಯಾರ್ಥರು). ವಿಶಿತ ಗ್ರಂಥಗಳ ಸರ್ಕಲು ಪ್ರತಿಗಳನ್ನು ತಯಾರಿಸಿದವರು ಇವರೇ. ಕಾಲಕ್ರಮೇಣ, ಈ ಜನರು ಪವಿತ್ರ ಗ್ರಂಥಗಳ ಅಧ್ಯಯನಕ್ಕಾಗಿ ಪಾರಾಠಾಲೆಗಳನ್ನು ತೇರಿದರು. ಜನರು ಸಭ್ಯತ್ವ ದಿನದಂದು (ಅನೀವಾರ) ಅಧ್ಯಯನ ಮಾಡಲು, ಪ್ರಾರ್ಥಿಸಲು ಮತ್ತು ದೇವರನ್ನು ಆರಾಧಿಸಲು ಒಟ್ಟಾಗಿ ಸೇರಬರಹತೊಡಗಿದರು. ಅವರು ತಮ್ಮ ಸಭಾಮಂದಿರಗಳಲ್ಲಿ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಿದರು. ಮತ್ತು ಅನೇಕ ಜನರು ಮೆಸ್ಸಿಯನ್ ಆಗಮನವನ್ನು ಎದುರುನೋಡತೊಡಗಿದರು. ವಾಕ್ಯಮುದಲ್ಲಿ ಅಲೆಕ್ಸಾಂಡರನು ಗ್ರೀಕಿನ ಮೇಲೆ ಪ್ರಭುತ್ವವನ್ನೆಂದು, ಸ್ವಲ್ಪಕಾಲದ ನಂತರ ಇಡೀ ಜಗತ್ತನ್ನೇ ಗೆದ್ದುಕೊಂಡನು. ಅವನು ಗ್ರೀಕರು ಭಾವೇಯನ್ನು ಮತ್ತು ಗ್ರೀಕಿನ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ಜಗತ್ತಿನ ಅನೇಕ ಭಾಗಗಳಲ್ಲಿ ಹರಡಿದನು. ಅವನು ತೀರಿಕೊಂಡ ಮೇಲೆ ಅವನ ರಾಜ್ಯವು ಒಡೆದುಹೋಯಿತು. ಬಹುಬೀಗನೆ ಮತ್ತೊಂದು ಸಾಮಾಜಿಕವು ಬಹು ಭಾಗವನ್ನು ವಶಪಡಿಸಿಕೊಂಡಿತು. ಯೆಹೂದ್ಯರು ವಾಸವಾಗಿದ್ದ ವಾಲೆಸ್ಟೇನ್ ಸಹ ಇದರ ವಶವಾಯಿತು. ಈ ಸಾಮಾಜಿಕವೇ ರೋಮ್ ಸಾಮಾಜಿ-

ರೋಮಿನ ಅಧಿವರ್ತಿಗಳು ಬಹುಮಟ್ಟಿಗೆ ಕ್ಲಾರಿಗಳಾಗಿದ್ದು ಒರಟಾಗಿ ವರ್ತಿಸುತ್ತಿದ್ದರು. ಯೆಹೂದ್ಯರು ಆತ್ಮಭಿಮಾನವ್ಯಾಪರಾಗಿ ಮೇಸ್ಸಿಯನು ಬರುತ್ತಾನೆಂದು ಎಡುರುನೋಡುತ್ತಿದ್ದರು. ದೇವರು ವಾಗ್ನನ ಮಾಡಿದ ಮೇಸ್ಸಿಯನು ಮಾತ್ರ, ತಮ್ಮನ್ನು ಆಳಬೀಕೆಂಬುದು ಯೆಹೂದ್ಯರ ಬಯಕೆಯಾಗಿತ್ತು. ದೇವರು ಈ ಮೇಸ್ಸಿಯನು ಮೂಲಕ ಇಡೀ ಜಗತ್ತನೇ ರಷ್ಟಿಸಲು ಯೋಜಿಸಿದ್ದನೆಂಬುದು ಅವರಿಗೆ ತಿಳಿಯಲ್ಲ. ಯೆಹೂದ್ಯರನ್ನು ಪ್ರಪಂಚದಿಂದ ರಕ್ಷಿಸುವುದೇ ದೇವರ ಯೋಜನೆಯಾಗಿದೆಯೆಂದು ಅವರು ಭಾವಿಸಿಕೊಂಡರು! ಕೆಲವು ಯೆಹೂದ್ಯರಂತೂ ದೇವರಿಂದ ಕಳಹಿಸಲ್ಪಡುವ ಮೇಸ್ಸಿಯನಿಗಾಗಿ ಎದುರುನೋಡುವುದರಲ್ಲೇ ತ್ವರ್ತಾಗಿದ್ದರು. ಆದರೆ ಇತರರು ಹೊಸ ಸಾಮಾಜಿಕವನ್ನು ಸಾಫ್ಟಿಸಲು ತಾವು ದೇವರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದರು. ಈ ಯೆಹೂದ್ಯರನ್ನು “ದೇಶಾಭಿಮಾನಿ” ಗಳಿಂದ ಕರೆಯುತ್ತಿದ್ದರು. ಈ ದೇಶಾಭಿಮಾನಿಗಳು ರೋಮನ್ನರಿಗೆ ವಿರುದ್ಧವಾಗಿ ಹೋರಾಡಲು ಪ್ರಯತ್ನಿಸಿದರು ಮತ್ತು ರೋಮನ್ನರೊಳನೆ ಸಹಕರಿಸುತ್ತಿದ್ದ ಯೆಹೂದ್ಯರನ್ನು ಸಹ ಆಗಾಗ್ಗೆ ಹೊಲ್ಲಿಸಿದ್ದರು.

### **ಯೆಹೂದ್ಯರ ಧಾರ್ಮಿಕ ಪಂಗಡಗಳು**

ಶ್ರೀ. ಪೂರ್ವ. ಮೌದಲನೆ ಶತಮಾನದ ವೇಳೆಗೆ ಮೋಕೆಗೆ ಧರ್ಮಶಾಸ್ತ್ರವು ಯೆಹೂದ್ಯರಿಗೆ ಬಹಳ ಮುಖ್ಯವಾಗಿತ್ತು. ಜನರು ಧರ್ಮ ಶಾಸ್ತ್ರವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಜಬ್ಬಿಂದ ನಡೆಸುತ್ತಿದ್ದರು. ಜನರು ಧರ್ಮಶಾಸ್ತ್ರವನ್ನು ನಾನಾ ರೀತಿಯಲ್ಲಿ ಅಧ್ಯಯನಾಗಿ ಕೊಂಡರು. ಆದರೆ ಅನೇಕ ಯೆಹೂದ್ಯರು ಧರ್ಮಶಾಸ್ತ್ರಕೋಣಸ್ಥರ ಸಾಯಲು ಸಿದ್ಧರಿದ್ದರು. ಯೆಹೂದ್ಯರಲ್ಲಿ ಮೂರು ಪ್ರಮುಖ ಧಾರ್ಮಿಕ ಪಂಗಡಗಳಿದ್ದವು. ಪ್ರತಿಯೊಂದು ಪಂಗಡದಲ್ಲಿಯೂ ಲಿಪಿಕಾರಿರಿದ್ದರು. (ವಕೀಲರು ಅಥವಾ ವಿದ್ವಾಂಸರು).

### **ಸದ್ಗುರು ಕಾರ್ಯ**

ಆ ಪಂಗಡಗಳಲ್ಲಿ ಒಂದು ಪಂಗಡದ ಹೆಸರು “ಸದ್ಗುರು ಕಾರ್ಯ” ಬಹುಶಃ ಈ ಹೆಸರು, ರಾಜ ದಾವೀದನ ಪ್ರಥಾನ ಯಾಜಕ ಜಾದೋಕ್ ಎಂಬ ಹೆಸರಿನಿಂದ ಬಂದಿರಬಹುದು. ಈ ಜನರು ಧರ್ಮಶಾಸ್ತ್ರವನ್ನು (ಮೋಕೆಯ ಬಿಂದು ಪುಸ್ತಕಗಳು) ಮಾತ್ರ, ತಮ್ಮ ಪ್ರಮಾಣ ಗ್ರಂಥವನ್ನಾಗಿ ಒಪ್ಪಿಕೊಂಡರು. ಧರ್ಮಶಾಸ್ತ್ರ ಯಾಜಕರ ಮತ್ತು ಯಜ್ಞಗಳ ಬಗ್ಗೆ ಅನೇಕ ಸಂಗತಿಗಳನ್ನು ಕಲಿಸಿಕೊಟ್ಟಿತ್ತು, ಆದರೆ ಮರಣಾನಂತರ ಜೀವಿತದ ಬಗ್ಗೆ ಅದು ಉಪದೇಶಿಸಲಿಲ್ಲ. ಆದ್ದರಿಂದ, ಸತ್ತವರಿಗಾಗುವ ಪುನರುತ್ತಾನದ ಬಗ್ಗೆ ಸದ್ಗುರು ಕಾರ್ಯರು ನಂಬಲಿಲ್ಲ.

### **ಘರಿಸಾಯರು**

ಮತ್ತೊಂದು ಪಂಗಡದ ಹೆಸರು ಘರಿಸಾಯರು. ಈ ಹೆಸರು, “ವಿವರಣೆ” ಅಥವಾ “ಬೀವೆಂಡು” ಎಂಬ ಧರ್ಮವ್ಯಾಪ್ತಿಯಲ್ಲಿ ಪದಿಂದ ಬಂದಿದೆ. ಇವರು ಜನಸಾಮಾನ್ಯರಿಗೆ ಮೋಕೆಯ ಧರ್ಮಶಾಸ್ತ್ರವನ್ನು ಉಪದೇಶಿಸಲು ಅಥವಾ ವಿವರಿಸಲು ಪ್ರಯತ್ನಿಸಿದರು. ಮೋಕೆಯ ಕಾಲದಲ್ಲಿ ಅರಂಭವಾದ ವಾಚಿಕ ಸಂಪ್ರದಾಯ ಇದೆಯೆಂದು ಘರಿಸಾಯರು ನಂಬಿದ್ದರು. ಆಯ್ದಾ ಹೀಳಿಗೆಯವರು ತಮ್ಮ ಹೀಳಿಗೆಯವರ ಅವಶ್ಯಕತೆಗೆ ತಕ್ಕಂತೆ ಧರ್ಮಶಾಸ್ತ್ರವನ್ನು ಅಧ್ಯೇಯಸಬುದೆಂದು ಘರಿಸಾಯರು ನಂಬಿದ್ದರು. ಇದರಿಂದಾಗಿ, ಇವರು ಮೋಕೆಯ ಧರ್ಮಶಾಸ್ತ್ರವನ್ನು ತಮ್ಮ ಪ್ರಮಾಣ ಗ್ರಂಥವನ್ನಾಗಿ ಒಪ್ಪಿಕೊಳ್ಳುವುದಲ್ಲದೆ ಪ್ರವಾದಿಗಳನ್ನೂ ಪ್ರವಿಶಿ, ಬರಹಗಳನ್ನೂ ತಮ್ಮ ಸ್ವೀಕರಿಸಿ ಸಂಪ್ರದಾಯಗಳನ್ನೂ ಒಪ್ಪಿಕೊಂಡರು. ಆದ್ದರಿಂದ ಅವರು ತಾವು ಏನನ್ನು ತಿನ್ನಬಹುದು ಮತ್ತು ಏನನ್ನು ಮುಟ್ಟಬಹುದು ಎಂಬುದರ ಬಗ್ಗೆ ಬಹಳ ಎಚ್ಚರ ವಹಿಸಿದರು. ತಮ್ಮ ಕೇಗಳನ್ನು ತೋಳಿಯುವ ಬಗ್ಗೆ ಮತ್ತು ತಮ್ಮ ಸ್ನಾನದ ಬಗ್ಗೆ ಎಚ್ಚರ ವಹಿಸಿದರು. ಸತ್ತವರಿಗೆ ಪುನರುತ್ತಾನವಾಗುತ್ತದೆ ಎಂದು ನಂಬಿದ್ದರು ಏಕೆಂದರೆ ಈ ವಿವಯವಾಗಿ ಪ್ರವಾದಿಗಳು ಹೀಳಿರುವುದನ್ನು ಅವರು ಅಧ್ಯಯನಾಗಿಕೊಂಡಿದ್ದರು.

### **ಎಸ್ಸಿನರು**

ಮೂರನೆಯ ಪ್ರಮುಖ ಪಂಗಡ “ಎಸ್ಸಿನರು.” ಜಿರುಸೆಲೇಮಿನಲ್ಲಿದ್ದ ಯಾಜಕರಲ್ಲಿ ಅನೇಕರ ಜೀವಿತ ದೇವರ ಇಚ್ಛೆಗಳನು ಸಾರಾಗಾರಿರಿಲ್ಲ. ಅಲ್ಲದೆ, ರೋಮನ್ನರು ಪ್ರಥಾನ ಯಾಜಕರನ್ನು ನೇಮಿಸಿದ್ದರು. ಇವರಲ್ಲಿ ಕೆಲವರು ಮೋಕೆಯ ಧರ್ಮಶಾಸ್ತ್ರದ ಪ್ರಕಾರ ಆ ಹುದ್ದೆಗೆ ಅನರ್ಹರಾಗಿದ್ದರು. ಈ ಕಾರಣಗಳಿಂದಾಗಿ, ಜಿರುಸೆಲೇಮಿನಲ್ಲಿ ನಡೆಯುವ ಅರಾಧನೆ ಮತ್ತು ಯಜ್ಞಗಳು ಸಮರ್ಪಕವಾಗಿಲ್ಲವೆಂದು ಎಸ್ಸಿನರು ಯೋಜಿಸಿದರು. ಆದ್ದರಿಂದ ಅವರು

ಅಲ್ಲಿಂದ ಹೊರಟುಬಂದು ಜುದೇಯದ ಅರಣ್ಯದಲ್ಲಿ ವಾಸಿಸತ್ತೋಡಿದರು. ಅವರು ತಮ್ಮದೇ ಆದ ಸಮಾಜವನ್ನು ಮಾಡಿಕೊಂಡರು. ಆ ಸಮಾಜದಲ್ಲಿ ಎಸ್ಸೀನರು ಮಾತ್ರ ವಾಸಿಸಬಹುದಾಗಿತ್ತು. ಎಸ್ಸೀನರು ಉಪವಾಸ ಪ್ರಧನ ಮಾಡುತ್ತಿದ್ದರು ಮತ್ತು ದೇವಾಲಯವನ್ನು ಯಾಜಕವರ್ಗದವರನ್ನು ಶುದ್ಧಿಕರಿಸಲು ದೇವರಿಂದ ಕಳುಹಿಸಲ್ಪಡುವ ಮೆಸ್ಸೀಯನನ್ನು ಎದುರನೋಡುತ್ತಿದ್ದರು.

## ಹೊಸ ಒಡಂಬಡಿಕೆ

ದೇವರು ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಆರಂಭಿಸಿದ್ದನು. ಆತನು ವಿಶೇಷ ಜನಾಂಗವನ್ನು ಅರಿಸಿಕೊಂಡಿದ್ದನು. ತನ್ನ ನ್ಯಾಯಕೀಲೆ ಮತ್ತು ಬಳಿತನಗಳನ್ನು ಆ ಜನರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಆತನು ಅವರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದನು. ಹೊಸದಾದ ಮತ್ತು ಉತ್ತಮವಾದ ಒಪ್ಪಂದದ ಅಧಾರದ ಮೇಲೆ ಪರಿಪೂರ್ಣವಾದ ಆತ್ಮಿಕ “ಸಾಮೃಜ್ಯ”ವನ್ನು ಸಾಫಿಸುವುದರ ಮೂಲಕ ಇಡೀ ಜಗತ್ತನೇ ಅಶೀವ ದಿಸಬೇಕೆಂಬ ತನ್ನ ಯೋಜನೆಯನ್ನು ಆತನು ಪ್ರವಾದಿಗಳಿಂದಲೂ ಕವಿಗಳಿಂದಲೂ ಪ್ರಕಟಿಸಿದ್ದನು. ವಾಗ್ನಾನ ಮಾಡಲ್ಪಟ್ಟ ಮೆಸ್ಸೀಯನ ಆಗಮನದಿಂದ ಈ ಯೋಜನೆಯು ಆರಂಭವಾಗಿಲ್ಲ. ಆತನ ಬರುವಿಕೆಯ ಬಗ್ಗೆ ಪ್ರವಾದಿಗಳು ಬಹಳಷ್ಟು ತಿಳಿಸಿದ್ದರು. ಮೆಸ್ಸೀಯನು ಎಲ್ಲಿ ಹುಟ್ಟುತ್ತಾನೆ, ಆತನು ಎಂಥ ವ್ಯಕ್ತಿಯಾಗಿರುತ್ತಾನೆ, ಆತನು ಎಂಥ ಕಾರ್ಯ ಮಾಡಬೇಕಾಗಿದೆ ಎಂಬುದರ ಬಗ್ಗೆ ಆವರು ತಿಳಿಸಿದ್ದರು. ಮೆಸ್ಸೀಯನು ಬಂದು ಒಪ್ಪಂದವನ್ನು ಆರಂಭಿಸತಕ್ಕ ಕಾಲ ಅದಾಗಿತ್ತು.

ದೇವರ ಹೊಸ ಒಪ್ಪಂದವು ಹೇಗೆ ಪ್ರಕಟವಾಯಿತು ಮತ್ತು ಶ್ರೀಸ್ತನಾಗಿದ್ದ (“ಶ್ರೀಸ್ತ” ಎಂದರೆ “ಅಭಿಷ್ಕತನು” ಅಂದರೆ “ಮೆಸ್ಸೀಯ.”) ಯೇಸು ಹೇಗೆ ಅದನ್ನು ಕಾರ್ಯರೂಪಕ್ಕೆ ತಂದನು ಎಂಬುದರ ಬಗ್ಗೆ ಹೊಸ ಒಡಂಬಡಿಕೆಯ ಬರಹಗಳು ವರ್ಣಿಸುತ್ತವೆ. ಈ ಹೊಸ ಒಪ್ಪಂದವು ಎಲ್ಲಾ ಜನರಿಗೇಂಬೇಕ್ಕರ ಎಂದು ಅವು ಉಪದೇಶಿಸುತ್ತವೆ. ಮತ್ತು ದೇವರ ಕೈಪೆಯಿಂದ ಕಾಡಿದ ಪ್ರೀತಿಗೆ ಮೂದಲನೆ ಶತಮಾನದ ಜನರು ಹೇಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಹೊಸ ಒಪ್ಪಂದದಲ್ಲಿ ವಾಲುಗಾರರಾದರು ಎಂಬುದನ್ನು ಅವು ತಿಳಿಸುತ್ತವೆ. ಪ್ರವಂಚದಲ್ಲಿ ತನ್ನ ಜನರಿಗೆ ನೀಡುವ ಪರಿಪೂರ್ಣವಾದ ಮತ್ತು ಅರ್ಥಭರಿತವಾದ ಜೀವನದ ಬಗ್ಗೆಯೂ ಮರಣಾನಂತರ ದೇವರೊಂದಿನ ಜೀವಿತದ ಕುರಿತಾಗಿಯೂ ಅವು ವರ್ಣಿಸುತ್ತವೆ.

ಹೊಸ ಒಡಂಬಡಿಕೆಯ 72 ವಿವಿಧ ಪುಸ್ತಕಗಳನ್ನು ಒಳಗೊಂಡಿದೆ. ಈ ಪುಸ್ತಕಗಳು ಹೊನೆಯಪಡ್ಡ ರೀ ಮಂದಿ ವಿವಿಧ ಲೀಖಕರಿಂದ ರಚನೆಗೊಂಡಿವೆ. ಮೂದಲನೆ ಶತಮಾನದಲ್ಲಿ ಎಲ್ಲಿಲ್ಲಾ ಬಳಿಕೆಯಲ್ಲಿದ್ದ ಗ್ರಿಕ್ರೋ ಭಾಷೆಯಲ್ಲಿ ಅವರೆಲ್ಲರೂ ಬರೆದರು. ಹೊಸ ಒಡಂಬಡಿಕೆಯಲ್ಲಿ ಅರ್ಥಕ್ಕೆಂತಲೂ ಹಳ್ಳಿ ಭಾಗವನ್ನು ನಾಲ್ಕು ಮಂದಿ “ಅಪ್ರೋಸ್ಟಲರು” ಬರೆದಿದ್ದಾರೆ. ಯೇಸು ಇವರನ್ನು ತನ್ನ ವಿಶೇಷ ಪ್ರತಿನಿಧಿಗಳನ್ನಾಗಿ ಅರ್ಥಾ ಸಹಾಯಕರನ್ನಾಗಿ ಆರಿಸಿಕೊಂಡಿದ್ದನು. ಅವರಲ್ಲಿ ಮೂವರಾದ ಮತ್ತು ಯೋಹಾನ ಮತ್ತು ವೇತ, ಇವರುಗಳು ಯೇಸು ಭೂಮಿಯ ಮೇಲೆ ಬಾಲೀದಾಗ ಹೊಂದಿದ್ದ 12 ಮಂದಿ ಅತ್ಯಂತ ನಿರಕಟವರ್ತಿ ಅನುಯಾಯಿಗಳ ಗುಂಪಿಗೆ ಸೇರಿದ್ದರು. ಮತ್ತೊಬ್ಬ ಲೀಖಕನೆಂದರೆ ಪಾಲ. ಇವನನ್ನು ಯೇಸು ಅಧ್ಯಾತ್ಮವಾದ ದರ್ಶನದ ಮೂಲಕ ತನ್ನ ಅಪೇಕ್ಷಾಲನನ್ನಾಗಿ ಆರಿಸಿಕೊಂಡನು.

ಮೊದಲನೆ ನಾಲ್ಕು ಪುಸ್ತಕಗಳಿಗೆ “ಸುವಾರ್ತೆಗಳು” ಎಂದು ಹೇಸರು. ಇವು ತಮ್ಮದೇ ಆದ ರೀತಿಯಲ್ಲಿ ಯೇಸು ಶ್ರೀಸ್ತನ ಜೀವಿತ ಮತ್ತು ಮರಣದ ಕುರಿತಾಗಿ ತಿಳಿಸುತ್ತವೆ. ಸಾಮಾನ್ಯವಾಗಿ, ಈ ಪುಸ್ತಕಗಳು ಯೇಸುವಿನ ಚಾರಿತ್ರಿಕ ವಿಷಯಗಳನ್ನು ತಿಳಿಸುವುದಲ್ಲದೆ ಆತನ ಉಪದೇಶವನ್ನು, ಆತನು ಲೋಕಕ್ಕೆ ಬಂದ ಉದ್ದೇಶವನ್ನು ಆತನ ಸಾವಿನ ಮಹತ್ವವನ್ನು ಒತ್ತಿಹೋತ್ತತವೆ. ನಾಲ್ಕನೆ ಪುಸ್ತಕವಾದ ಯೋಹಾನನ ಸುವಾರ್ತೆಯಲ್ಲಿವೂ ಇದು ವಿಶೇಷವಾಗಿ ಕಂಡುಬರುತ್ತದೆ. ಮೊದಲ ಮೂರು ಸುವಾರ್ತೆಗಳು ಒಳಗೊಂಡಿರುವ ವಿಷಯಗಳು ಪರಸ್ಪರ ಹೊರ್ಲುತ್ತವೆ. ನಿಜಕ್ಕೂ ಒಂದರಲ್ಲಿ ಸಿಗುವ ವಿಷಯವು ಇನ್ನೊಂದರಲ್ಲಿಯೂ ಅರ್ಥಾ ಎರಡರಲ್ಲಿಯೂ ಕಾಣಬರುತ್ತದೆ. ಅದು ಹೇಗಿದ್ದರೂ ಪ್ರತಿ ಲೀಖಕನು ಭಿನ್ನವಾದ ಜೋತ್ವವ್ಯಾಂದವನ್ನು ಉದ್ದೇಶಿಸಿ ಬರೆದ ಕಾರಣ ಸ್ವಲ್ಪಮಟ್ಟಿಗೆ ವಿಭಿನ್ನವಾದ ಗುರಿಯನ್ನು ಹೊಂದಿದ್ದಂತೆ ಕಾಣುತ್ತದೆ.

నాల్సు సువాతేంగళాద మేలే “అపోస్టోలర కాయింగళు” ఎంబ పుస్తకవిది. యీఎసువిన మరణానంతరద జారితిక ఘటనేగళన్న అదు తిళిసుత్తదే. జనరల్లరిగూ దేవరు నీడిరువ ప్రియి కోదుగెయన్న యీఎసువిన తిష్ఠరు జగత్తిగీల్ల కరడిద్దన్న అదు వచ్చేసుత్తదే. ఇకీ పాలేస్సేనినల్లి మత్త రోమ్ సామాజ్యదల్లి “సువాతేం” అథవా “శుభవాతేం” హేగీ ఆక్యంత ప్రచలితవాగి జనరింద స్థిరత్వాయితు ఎంబుదన్న అదు తిళిసుత్తదే. ఈ పుస్తకవన్న బరేదవను లూక. ఇవను తాను ఒరదిరువ బహువాలు ఘటనేగళన్న స్థేతః కణ్ణారే కండిద్దానే. మూరనే సువాతో పుస్తకవన్న బరేదవను సక లుకసేఁ. ఇవను ఒరది సువాతేం యీఎసుపు ఈ లోకదల్లిద్దాగ్ నిఁడ ఘటనేగళన్న తిళిసిదరే, ఇవను “అపోస్టోలర కాయింగళు” యీఎసువిన పరలోకారోహణద నంతరద ఘటనేగళన్న తిళిసుపుదరింద ఈ ఎరడు పుస్తకగళు ఒండే పుస్తకద ఎరడు భాగిగళంత కాబుత్తవే.

“అపోస్టోలర కాయింగళు” ఎంబ పుస్తకద నంతర పత్రగళ సంగ్రహవిది. ఈ పత్రగళల్లి కేలవన్న నిదికష్ట వ్యక్తిగళిగూ ఇన్న కేలవన్న క్షేస్త సభిగళిగూ బరేయలాగిది. ఈ పుస్తకగళన్న క్షేస్త నాయకరాగిద్ద పౌల, పేత్, ముంతాదవరు బరేదిద్దారే. ఆ కాలదల్లి తలీదోఎిద్ద సమ్మస్తగళన్న ఎదురిసలు జనరిగే సకాయవాగలీంద ఈ పత్రగళన్న బరేయలాగిది. అప్పగళు జ్ఞానప్రాణవాగిద్ద జనరిన్న తిద్ద ఉపదేశ నీడుత్తవే, ఆ కాలద జనరిగప్పే అలా క్షేస్త నంబికే, సహజేవన మత్త అవరు ఈ లోకదల్లి బాళత్క రీతియ బగ్గె ప్రోత్సాహిసుత్తవే.

హోన ఒడంబడికేయ కోనేయ పుస్తకవాద “ప్రకటనే” యు ఇతర ఎల్లా పుస్తకగళింత భిన్నవాగిది. అపోస్టలనాద యోహానను కండ దశనగళన్న మత్త ప్రతిమెగళన్న కశీ ఒడంబడికేయింద తీగదుకోబ్బలాగిది. ఆద్దరింద ఇప్పగళన్న సరియాగి అధికమాడికోబ్బలు కశీ ఒడంబడికేయ బరహగళిగి హోలిసబేహాగుత్తదే. తమ్ము నాయకనూ సకాయికనూ ఆద యీఎస్ క్రిస్తన మూలక మత్త దేవర శక్తియ మూలక దుష్టత్కిగళ విరుద్ధవాగి క్షేస్తరిగి దొరియువ విజయద బగ్గె ఇదు ఆత్మసనేయన్న నీడుత్తదే.

### బ్యాబల్ మత్త ఇందిన ఒదుగరు

బ్యాబలిన పుస్తకగళు నావిరారు వాఫిగళ హింది నమ్మ సంస్కృతిగింత భిన్నవాద సంస్కృతియన్న హోందిద్ద జనరిగి బరేయల్పటిపై ఎంబుదన్న ఇందిన ఒదుగరు నెనపినల్లితబేశు. ఈ పుస్తకగళ బరకారరు సవికాలదల్లియూ వాస్తవాద తత్త్వగళన్న తిళిసిద్దరూ అనేక జారితిక సంగతిగళన్న అవరు ఉపయోగిసువ ఉదాహరణగళన్న మత్త అవరు మాచువ ఉల్లేఖిగళన్న అధికమాడికోబ్బలేకాదరే అవరు జీవిసిద్ద కాలద మత్త సంస్కృతియ బగ్గె స్పేల్ప జ్ఞానిరిబిఎకాగుత్తదే. ఉదాహరణియాగి, అనేక బగెయ మజ్జిన మేలి బీజ బీతిద రీతెన కురిపు యీఎస్ తిళిసిద సామ్యవ్యసే తీగదుకోబ్బలు బహుదు. అందిన స్థితిగతిగళు ఇందిన ఒబురీ పరిజయవిల్లదిరిబహుదు. ఆదరూ యీఎస్ ఆ సామ్యదింద తిళిసువ పార యావుదే కాలదల్లాగలీ యావుదే స్థోలదల్లాగలీ ఇరువ జనరిగి అస్యయిసుత్తదే.

ఇందిన ఒదుగరిగి బ్యాబలిన ప్రపంచ విజిత్తవీసిసబుమదు. అందిన జనరసంప్రదాయగళు, నడితిగళు మత్త మాతుకెతిగళు ఇందిన జనరిగి పరిజయవిల్లదే ఇరుబహుదు. అందిన సంగతిగళన్న ఆ కాలద మత్త ఆ స్థాలద అశీ గోలిసింద మాల్యుమావన మాడిదరే అన్యాయ మాడిదంతియే సరి. బ్యాబల్ రచితవాద్దు ఒందు విజ్ఞాన పుస్తకదంతల్ల ఎంబుదన్న గమనదల్లిట్టుకోబ్బుపుదు సక మువ్వు. బ్యాబల్ రచితగోలిండద్దు అందిన జారితిక ఘటనేగళన్న వచ్చేసుపుదశాగి మత్త ఆ ఘటనేగళ అధివన్న మానవకోఎటిగ తిళిసుపుదశాగియష్టే. బ్యాబలిన ఉపదేశగళు విజ్ఞానదింద హోరతాద సాఫిత్రిక సత్యాంతగళన్న ఒళగోండిదే. బ్యాబల్ ఈ ఆధునిక యుగదల్లియూ సమకాలీనవాగిది. ఏకెందరె మానవన ఆత్మిక ఆగత్యతీగళ శురితు అదు తిళిసుత్తదే. మానవన ఆత్మిక ఆగత్యతీగళ ఎల్లా కాలదల్లియూ ఇద్దే ఇరుత్తదే.

బ్యాబలన్న లక్ష్మీచిట్ట ఓదువచరు అనేక ప్రయోజనగళన్న హోందిశోభ్యవరు. ప్రాజీన జగత్తిన జరితేయ మత్త సంస్కృతియ బగ్గె ఆవరు జ్ఞానవన్న పడేదుకోఖ్యవరు; యీసు శిస్తన జీవిత మత్త ఉపదేశగళ బగ్గె తిలిదుకోఖ్యవరు. అలాడే ఆతనిగి శిష్టరాగిరువే బగేయన్న కలిపుకోఖ్యవరు. ఆవరు ఆత్మిక విషయదల్లి సంపూ పరిజ్ఞానవన్న హోందిశోఖ్యవరు. ఆత్మికవాగి బలిష్టరాగిరలు మత్త ఆనందభరితవాద జీవన నడేసలు బేణాద ప్రాయోగిక పారగళన్న ఆవరు కలిపుకోఖ్యవరు. జీవనద బహు రక్షసరవాద ప్రత్యేగళిగి ఆవరు ఉత్తరగళన్న కండుకోఖ్యవరు. ఆద్దరింద బ్యాబలన్న ఓదలు అనేక ఉత్తమ కారణగళివే. తేరీద మనస్సినింద మత్త కుతూహలదింద బ్యాబలన్న ఓదువచరు తమ్మ జీవితద బగ్గె దేవరిగిరువ ఉద్దీశవన్న కండుకోఖ్యవరు.

# License Agreement for Bible Texts

**World Bible Translation Center**  
**Last Updated: September 21, 2006**

Copyright © 2006 by World Bible Translation Center  
All rights reserved.

## **These Scriptures:**

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at [distribution@wbtc.com](mailto:distribution@wbtc.com).

World Bible Translation Center  
P.O. Box 820648  
Fort Worth, Texas 76182, USA  
Telephone: 1-817-595-1664  
Toll-Free in US: 1-888-54-BIBLE  
E-mail: [info@wbtc.com](mailto:info@wbtc.com)

**WBTC's web site** – World Bible Translation Center's web site: <http://www.wbtc.org>

**Order online** – To order a copy of our texts online, go to: <http://www.wbtc.org>

**Current license agreement** – This license is subject to change without notice. The current license can be found at: <http://www.wbtc.org/downloads/biblelicense.htm>

**Trouble viewing this file** – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:  
<http://www.adobe.com/products/acrobat/readstep2.html>

**Viewing Chinese or Korean PDFs** – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:  
<http://www.adobe.com/products/acrobat/acrasianfontpack.html>